



## ತೊರೆ ಕಾಲುವೆ ಪರಿವರ್ತಿತ ಮಾದರಿ

**ಅ. ಕೋಕ್ಕೆಯಾಕ್ಕೆತಿ ಮಟ್ಟೆ**



ಅ

**ಆ. ಬೆರೆಕಾಕ್ಕೆತಿಯ ದೃಶ್ಯ**



14

ಚಿತ್ರ


ಅ

ಓಡುವ ನೀರನ್ನು ನಡೆಯುವಂತೆಯೂ, ನಡೆಯುವ ನೀರನ್ನು ನಿಲ್ಲುವಂತೆಯೂ ಮಾಡುವುದರಿಂದ ಅಂತರ್ಜಾಲ ಹೆಚ್ಚುವಂತೆ ಮಾಡಬಹುದು. ನದಿ ಪಾತ್ರದಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಕೋಕ್ಕೆಯಾಕ್ಕೆತಿಯ ಕಟ್ಟಡವನ್ನು ಅಥವಾ ತಡೆಯನ್ನು ಹಾಕುವುದರಿಂದ ನೀರು ಓಡುವುದನ್ನು ತಡೆಗೆಟ್ಟಿ ನಿಧಾನವಾಗಿ, ಸುತ್ತಿ ಬಳಸಿ ಹರಿಯುವಂತೆ ಮಾಡಿ ನೀರು ಅಲ್ಲಲ್ಲಿ ಇಂಗಲು ಅವಕಾಶ ಮಾಡಿಕೊಡುವ ಒಂದು ಮಾದರಿ ಚಿತ್ರ.

### ೭. ಚಿರೋಡ್ಯಾಂ (ತಡೆಗೋಡೆಗಳು)

ತಡೆಗೋಡೆಗಳು ತೂಬಿಲ್ಲದ ರಚನೆಗಳು. ಸಾಧಾರಣವಾಗಿ ಭೂಸವೆತದಿಂದ ಉಂಟಾಗಿರುವ ಉದ್ದನೆಯ ಕೊರಮಗಳು ಹಾಗೂ ಸಣ್ಣ ಸಣ್ಣ ತೊರೆಗಳು ತಡೆಗೋಡೆಗಳು.

### ಕೆಳಹರಿವಿನ ದೃಶ್ಯ



15

ಚಿತ್ರ


ಇದು ನೀರನ್ನು ಸರಾಗವಾಗಿ ಹರಿದುಹೋಗಲು ಬಿಡದೆ ನಿಂತು ಹರಿಯುವಂತೆ ಮಾಡುವ ಒಂದು ಸರಳವಾದ ವಿಧಾನ ಸ್ಪಷ್ಟ ನೀರು ತಡೆಗೋಡೆಯ ಹಿಂದೆ ನಿಂತು ಇಂಗಲು ಸಹಾಯವಾಗುತ್ತದೆ. ಹೆಚ್ಚುದ ನೀರು ಹರಿದು ಹೋಗುತ್ತದೆ. ಹಳ್ಳಿ ಕೊಳ್ಳಗಳ ಪಾತ್ರದಲ್ಲಿ ನದಿಗಳ ಪಾತ್ರದಲ್ಲಿ ಸಾಧ್ಯವಿರುವೆಡೆಯಲ್ಲಿ ಇಂತಹ ತಡೆಗೋಡೆಗಳನ್ನು ನಿರ್ಮಿಸಿ ಸ್ಪಷ್ಟ ನೀರು ಇಂಗಿದರೆ ಉಳಿಕೆ ನೀರನ್ನು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲೂ ಬಹುದು ಅಲ್ಲವೇ?

ನಿಮಾಣಕ್ಕೆ ಸೂಕ್ತ ಸ್ಥಳಗಳಾಗಿವೆ. ಎತ್ತರವಾದ ದಂಡೆಗಳನ್ನು ಹೊಂದಿರುವ ಕಿರಿದಾದ ಶೋರೆಗಳು ಇಂಥಹ ರಚನೆಗಳನ್ನು ನಿರ್ಮಿಸಲು ಸೂಕ್ತ ಸ್ಥಳವಾಗಿವೆ. ಈ ತಡೆಗೋಡೆಗಳು ಅನೇಕ ರೀತಿಯ ಉಪಯೋಗಕ್ಕೆ ಬರುತ್ತವೆ. ನೀರಿನ ರಭಸವನ್ನು ಕಡಿತಗೊಳಿಸಿ ಭೂಸವಕಳಿಯನ್ನು ತಪ್ಪಿಸುವುದು, ಸಂಗ್ರಹಗೊಂಡ ನೀರು ಸುತ್ತ ಮುತ್ತಲ ಪ್ರದೇಶದಲ್ಲಿ ಮನ್ಯನ ತೇವಂಶವನ್ನು ಹೆಚ್ಚಿಸುವುದು ಹಾಗೂ ನೀರು ಇಂಗುವಂತೆ ಮಾಡುವುದು ಪ್ರಮುಖ ಉಪಯೋಗಗಳಾಗಿವೆ. ಹೆಚ್ಚು ಉದ್ದವಿರುವ ಶೋರೆಗಳಲ್ಲಿ ಅಲ್ಲಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕಾದಲ್ಲಿ ಶೋರೆಯ ಜಲಾನಯನ ವಿಸ್ತೀರ್ಣವನ್ನು ಗಮನಕ್ಕೆ ತೆಗೆದುಕೊಂಡು ತಡೆಗೋಡೆಗಳ ನಿಮಾಣದ ಅಂಶರವನ್ನು ನಿರ್ಧರಿಸಬೇಕಾಗುತ್ತದೆ. ಶೋರೆಯ ತಂಡೆಗಳ ಎತ್ತರವನ್ನು ಅವಲಂಭಿಸಿ ತಡೆಗೋಡೆಗಳ ಎತ್ತರಗಳನ್ನು ನಿರ್ಧರಿಸಬೇಕಾಗುತ್ತದೆ. ಏಕೆಂದರೆ ಹೆಚ್ಚುನ ನೀರಾವರಿ ಬಾಗಿಗಳು ಶೋರೆಗಳ ಅಕ್ಷಪಕ್ಷದಲ್ಲಿ ರುವದರಿಂದ ಪ್ರವಾಹೋಪಾದಿಯಲ್ಲಿ ನೀರು ನುಗ್ಗಿ ಹಾನಿಗೆಡುವುದನ್ನು ತಪ್ಪಿಸಲು ತಡೆಗೋಡೆಗಳ ಎತ್ತರದ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ.

### ಗೇಬಿಯನ್ ರಚನೆ

ಈ ರಚನೆಯನ್ನು ಸಣ್ಣ ಶೋರೆಗಳಲ್ಲಿ ಹರಿದು ಹೋಗುವ ನೀರನ್ನು ತಡೆಹಿಡಿಯಲು ಕಟ್ಟಲಾಗುತ್ತದೆ. ಆದರೆ ಇದಕ್ಕೆ ಶೋರೆಯ ತಳಭಾಗದಿಂದ ಅಡಿಪಾಯವಿರುವುದಿಲ್ಲ. ಸ್ವೀಲ್ ಜಾಲರಿಯನ್ನು ಅಳವಡಿಸಿ ಸ್ಥಳೀಯವಾಗಿ ದೊರಕುವ ಕಾಡುಗಲ್ಲುಗಳನ್ನು ಜೋಡಿಸಿ ಎರಡು

### ಗೇಬಿಯನ್ ಕಾರ್ಯವೇಖಿರ



ಗುಂಡುಕಲ್ಲು

ತಂತಿಯ ಜಾಲರಿ

16  
ಚಿತ್ರ

ಗೇಬಿಯನ್ ರಚನೆ ನೀರು ನಿಂತು ಸಾಗಲು ಅನುವ ಮಾಡಿಕೊಡುತ್ತದೆ. ನದಿಯ ಪಾತ್ರದಲ್ಲಿ ಗುಂಡುಕಲ್ಲುಗಳನ್ನು ಗೋಪ್ಯರಾಕಾರವಾಗಿ ಚಿತ್ರಿಸಲ್ಪಟ್ಟಿರುತ್ತದೆ. ಕಾಲುವಂತೆ ಜೋಡಿಸಿ, ಇದರ ಮೇಲೆ ಕಲ್ಲುಗಳು ನೀರಿನ ರಭಸಕ್ಕೆ ಕೊಣ್ಣಿಹೋಗದರೆ ತಡೆಯಲು ತುಕ್ಕ ಹಿಡಿಯದ ತಂತಿಯನ್ನು ಬಳಸಿ ಕಟ್ಟಬೇಕು. ಇದರಿಂದ ನೀರು ನಿಥಾನಕ್ಕೆ ಹರಿದು ಹೋಗುತ್ತದೆ. ತಂತಿಯಲ್ಲಿ ಕಲ್ಲುಗಳನ್ನು ಬಂಧಿಸಿ ನಿರ್ಮಿಸುವ ಈ ವಿನ್ಯಾಸಕ್ಕೆ ಗೇಬಿಯನ್ ತಡೆ ಎಂದು ಕರೆಯುತ್ತಾರೆ.


ಬದಿಗಳಿಗೆ ಲಗತ್ತಾಗಿ ಈ ರಚನೆಯನ್ನು ನಿರ್ಮಿಸಬೇಕಾಗುತ್ತದೆ. ಸಾಧಾರಣವಾಗಿ 10-15 ಮೀ ಅಗಲವುಳ್ಳ ತೊರೆಗಳಲ್ಲಿ 0.53 ಮೀರಷ್ಟು ಎತ್ತರಕ್ಕೆ ಕ್ರೊಳ್ಳಲಾಗಿದೆ. ಈ ಎತ್ತರಕ್ಕಿಂತ ಹೆಚ್ಚಾಗಿ ಹರಿದುಬಂದ ನೀರು ತೊರೆಯಲ್ಲಿ ಮುಂದೆ ಹರಿದು ಹೋಗಲು ಅವಕಾಶ ಕಲ್ಪಿಸಿದಂತಾಗಿ ಶೇಖರಣೆಗೊಂಡ ನೀರು ಭೂಮಿಯಲ್ಲಿ ಇಂಗಿ ಹೋಗಲು ಸಹಕಾರಿಯಾಗುತ್ತದೆ. ನೀರಿನೊಂದಿಗೆ ಬಂದ ಹೊಳು ಮಣ್ಣ ಕಾಡುಗಲ್ಲುಗಳ ಜೋಡನೆಯ ಸಂದುಗಳಲ್ಲಿ ಸೇರಿಕೊಂಡು ರಚನೆಯನ್ನು ಮತ್ತೆಷ್ಟು ಭದ್ರಗೊಳಿಸುತ್ತದೆ.

### ಕ್ರಿ. ಮರುಪೂರ್ಕ ಕೊಳವೆ ಭಾವಿ

ಇದರ ರಚನೆಯ ಮುಖ್ಯ ಉದ್ದೇಶ ಮೇಲಿನ ನೀರನ್ನು ನೇರವಾಗಿ ಜಲಭರಗಳಿಗೆ ಮರುಪೂರ್ಕಕ್ಕೆಗೊಳಿಸುವುದಾಗಿದೆ. ಮರು ಪೂರ್ಕಕ್ಕೆ ಭಾವಿಗಳನ್ನು ತಳಮೇಲು ಭಾವ (Inverted Wells) ಗಳಿಂದೂ ಸಹ ಕರೆಯಬಹುದಾಗಿದೆ. ಏಕೆಂದರೆ ಇದರ ಕಾರ್ಯವೇ ಖರಿ

### ಮರು ಪೂರ್ಕ ಕೊಳವೆ ಭಾವಿ


**ಜಲಜ(sedimentary) ಶಿಲಾಕ್ಷೇತ್ರ**  
ಪ.ವಿ.ಸಿ. ಕವಚ



ಇದು ಇನ್ನೊಂದು ರೀತಿಯ ಕೊಳವೆಬಾವಿ ಮರುಪೂರಣ ವ್ಯವಸ್ಥೆಯ ಚಿತ್ರ. ಕೊಳವೆಬಾವಿ ಸುತ್ತು ಮರಳನ ಹೊದಿಕೆ ಹಾಕಿದ್ದಾರೆ. ಇದು ಕೊಳಬಾಗಿರುವ ರಂಧ್ರಗಳನ್ನು ಮಾಡಿ ಸುತ್ತಲು ಕಪ್ಪು ಕಲ್ಲುಗಳ ಹೊದಿಕೆ ಮಾಡಿದ್ದಾರೆ. ನಂತರದ ಹಂತದಲ್ಲಿ ಕೊಳಬಾಗಿರಂದ್ರಗಳಿಷ್ಟು ಹರಳು ಕಲ್ಲಿನ ವಿವರವನ್ನಿಟ್ಟು ನೀರು ಜಿಮುಗಲು ಅವಕಾಶ ಮಾಡಿಕೊಟ್ಟಿರುವುದನ್ನು ಕಾಣಬಹುದು.

ವ್ಯತಿರಿಕ್ತ ದಿಕ್ಕಿನಲ್ಲಿ ನಿರ್ವಹಿಸುವುದಾಗಿದೆ. ಈ ಬಾವಿಗಳ ಆಳ ಜಲಭರಗಳಲ್ಲಿ ನೀರನ್ನು ಹೊರ ತೆಗೆಯುವ ಸಾಮಾನ್ಯವನ್ನು ಅವಲಂಬಿಸಿರುತ್ತದೆ. ಮೇಲ್ಮೈದರಗಳಲ್ಲಿ ನೀರನ ಇಂಗುವಿಕೆಗೆ ಅವಕಾಶವಿಲ್ಲದಂತಹ ಶಿಲಾರಚನೆಗಳು ಇದ್ದಲ್ಲಿ ಅಂತಹ ಸ್ಥಳಗಳಲ್ಲಿ ಈ ರಚನೆಗಳು ಬಹು ಉಪಯೋಗಿ ಎನಿಸಿವೆ. ಮರುಪೂರಣ ಬಾವಿಗಳು ಜಲಭರಗಳನ್ನು ಮರುಪೂರಣ ಗೊಳಿಸುವುದರೊಂದಿಗೆ ಸಮುದ್ರದ ನೀರು ಒಳನ್ನು ಗ್ರಹಿಸಿ ಅಂತರ್ಜಾಲ ದಿಬ್ಬಾವನ್ನು (Groundwater ridge) ನಿರ್ಮಿಸುವಲ್ಲಿ ಸಹಕಾರಿಯಾಗಿವೆ. ಪ್ರವಾಹೋವಾದಿಯಲ್ಲಿ ಬರುವ ಮಣ್ಣ ಕಲುಶಿತ ನೀರನ್ನು ಆಳವಾದ ಜಲಭರಗಳಿಗೆ ಪೂರ್ವಸೆಬೇಕಾದ ಸಂದರ್ಭಗಳಲ್ಲಿ ಮರುಪೂರಣ ಬಾವಿಗಳ ಫೀಲ್ಪರ್ ಬೆದ್ದುಗಳನ್ನು ನಿರ್ಮಿಸುವುದರಿಂದ ಅಂತರ್ಜಾಲಕ್ಕೆ ಮಣ್ಣ ಸೇರುವುದನ್ನು ತಡೆಗಟ್ಟಬಹುದು. ಗಡಸು

### ಗಡಸು ಶಿಲೆಯಲ್ಲಿ ಮರುಪೂರ್ಕೆ ಕೊಳವೆ ಬಾವಿ



18  
ಚಿತ್ರ


ಗಡಸು ಶಿಲೆಯ ಪ್ರದೇಶದಲ್ಲಿನ ಕೊಳವೆಬಾವಿಗಳಿಗೆ 20 ಅಡ ಆಳದವರೆಗೆ ಕೊಳಬಾಗಿ (ಕೇಸಿಂಗ್ ಪ್ರೆಪ್) ಅಲ್ಲಲ್ಲಿ ರಂಧ್ರಗಳನ್ನು ಮಾಡಿ ನೀರು ಇಂಗುವ ವ್ಯವಸ್ಥೆ ಮಾಡಲಾಗಿದೆ. ಈ ರಂಧ್ರಗಳಿಗೆ ನೆಟೊಲಾನ್ ಮೆಣ್ಣ ಆಳವಡಿಸಿ ಮಣ್ಣ ಕೊಳವೆಬಾವಿಯೊಳಗೆ ಹೋಗಿದಂತೆ ಮಾಡಲಾಗಿದೆ.

ಶಿಲೆ ದೊರಕುವ ಸ್ಥಳಗಳಲ್ಲಿ ಕೊಳಪೆ ಬಾವಿಗಳ ವ್ಯಾಸವು ಕೇವಲ 15 ಮೀ. ಮೀಗಳಷ್ಟಿರುವುದರಿಂದ ಅವಗಳಿಗೆ ಪೊಂಣ ಆಳದವರೆಗೆ ಫಿಲ್ಪ್ರಾಗಳನ್ನು ಅಳವಡಿಸುವುದು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಗಡಸು ಶಿಲೆಯವರೆಗೆ ಕೊಳಪೆ ಬಾವಿಗಳಲ್ಲಿ ಸ್ಲಾಟೆಡ್ (Slatted) ಕೇಸಿಂಗ್ (Netton mesh), ದಪ್ಪಮರಳು, ಸ್ಣಾ ಮರಳನ್ನು ಹಾಕುವುದರಿಂದ ಹೂಳು ತುಂಬಿಕೊಳ್ಳದೆ ನೀರು ಸರಾಗವಾಗಿ ಹರಿದು ಅಂತರ್ಜಾಲ ಸೇರುತ್ತದೆ.

## ೭. ಪ್ರತ್ಯೇಕ ಬಾವಿ ಜಲ ಮರುಪೂರ್ಕಿ

ಚಾಲನೆಯಲ್ಲಿರುವ ಬಾವಿಗೆ ನೀರನ್ನು ಮರುಪೂರ್ಕಿಸಬೇಕಾದಲ್ಲಿ ವೈಜ್ಞಾನಿಕ ವಿಧಾನವನ್ನು ಅಳವಡಿಸಿ ಹರಿದು ಹೋಗುತ್ತಿರುವ ಮಳೆಯ ನೀರನ್ನು Filter Bed ಮೂಲಕ ಬಾವಿ


### ಬಾವಿ ಮರುಪೂರ್ಕಿ



ಇದು ಕೊಳಪೆ ಬಾವಿಯಲ್ಲಿ ನೀರಿಂಗಿಸುವ ಮತ್ತೊಂದು ವಿಧಾನ. ಈ ವಿಧಾನದಲ್ಲಿ ಕೊಳಪೆ ಬಾವಿಯ ಕೊಳಪೆಯ 8 ಮೀಟರ್ ಆಳದವರೆಗೆ ಕೊಳಪೆಗೆ ರಂದ್ರಗಳನ್ನು ಮಾಡಿ ಅದರ ಸುತ್ತಲು ನೆಟ್‌ಲಾನ್ ಮೆಸ್ ಅಳವಡಿಸಿರುವುದನ್ನು ಕಾಣಬಹುದು.

ಸೇರುವಂತೆ ಮಾಡುವುದರಿಂದ ಹಾಳು ಶೇಖರಣೆಯಾಗುವುದನ್ನು ತಡೆಗೆಟ್ಟುಬಹುದಾಗಿದೆ. ಈ ರೀತಿಯ ಮರು ಪೂರಣ ಕಾರ್ಯಕ್ರಮಕ್ಕಾಗಿ ಹಾಳು ಬಾವಿಗಳನ್ನು ಉಪಯೋಗಿಸುವ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಹಾಳು ಬಾವಿಯಲ್ಲಿ ಕೊಳಪೆ ಬಾವಿ ಇದ್ದಲ್ಲಿ ಅಂತಹ ಕಡೆ ಕೇಸಿಂಗ್‌ನ್ನು ಭೂಮಟ್ಟಿಡವರೆಗೆ ಎತ್ತರಿಸಿ ಆ ಬಾವಿಯನ್ನು ಇಂಗು ಬಾವಿಯನ್ನಾಗಿ ಪರಿವರ್ತಿಸುವುದರಿಂದ ಶುದ್ಧ ನೀರು ಅಂತರ್ಜಾಲ ತಲುಪುವಂತೆ ಮಾಡಬಹುದಾಗಿದೆ. ಇಂತಹ ಸಂದರ್ಭಗಳಲ್ಲಿ ಮರು ಪೂರಣಕಾರ್ಯಕ್ರಮ ಶೀಫ್ಟ್‌ವಾಗಿ ನೆರವೇರುವುದು.

### ಬಾವಿಯೊಳಗೆ ಕೊಳಪೆ ಬಾವಿ



20  
ಚಿತ್ರ


ಇದು ಬಳಸದೇ ಬಿಟ್ಟು ತೆರೆದ ಬಾವಿಗೆ ನೀರು ಪೂರ್ಕಿನ ಮಾಡಿ ಅಂತರ್ಜಾಲವನ್ನು ಹೆಚ್ಚಿಸುವ ವಿಧಾನವಾಗಿದೆ. ಸೋಸು ಗುಂಡಿಯಿಂದ ಸೋಸಿದ ನೀರು ತೆರೆದ ಬಾವಿಗೆ ಹರಿದು ಇಂಗುತ್ತದೆ.

ಹಾಳು ಬಾವಿಗಳು ದೊರಕದೆ ಇದ್ದ ಕಡೆಗಳಲ್ಲಿ ರೇಚೆಕ ಬಾವಿಯ ಪಕ್ಕದಲ್ಲಿ 3ಮೀ ವಿಸ್ತೀರ್ಣವುಳ್ಳ ಹಾಗೂ 2 ರಿಂದ 3ಮೀ ಅಳವುಳ್ಳ ಗುಂಡಿಯನ್ನು ತೋಡಿ ಅದರಲ್ಲಿ ಫಿಲ್ಪ್‌ರ್‌ ಸಾಮಾಗ್ರಿಗಳನ್ನು ತುಂಬಬಹುದಾಗಿದೆ. ಈ ರಚನೆಯನ್ನು 300ಮೀ. ವ್ಯಾಸದ ಪೈಪ್‌ನೊಂದಿಗೆ ರೇಚೆಕ ಬಾವಿಗೆ ಸಂಪರ್ಕಿಸಿ ಅದರಲ್ಲಿ ನೀರು ಪೂರ್ಕೆಯಾಗುವಂತೆ ಮಾಡಬಹುದಾಗಿದೆ.

ಅಯಕಟ್ಟು ಪ್ರದೇಶದಲ್ಲಿ ವ್ಯವಸಾಯದ ಭೂಮಿಗಳಿದ್ದಲ್ಲಿ ಅಂತಹ ಕಡೆ ರಾಸಾಯನಿಕ ಪಳೆಯುಳಿಕೆಗಳು ನೀರಿನಲ್ಲಿ ಕರಗಿ ಅಂತರ್ಜಾಲ ತಲುಪುವಂತೆ ಮಾಡಬಹುದಾಗಿದೆ. ಇಂತಹ ಸಂದರ್ಭಗಳಲ್ಲಿ ಮರುಪೂರಣಕಾರ್ಯಕ್ರಮ ಶೀಘ್ರವಾಗಿ ನೆರವೇರುವುದು.

ಹಾಳು ಬಾವಿಗಳು ದೊರಕದೆ ಇದ್ದ ಕಡೆಗಳಲ್ಲಿ ರೇಚೆಕ ಬಾವಿಯ ಪಕ್ಕದಲ್ಲಿ 3ಮೀ ವಿಸ್ತೀರ್ಣವುಳ್ಳ ಹಾಗೂ 2 ರಿಂದ 3ಮೀ ಅಳವುಳ್ಳ ಗುಂಡಿಯನ್ನು ತೋಡಿ ಅದರಲ್ಲಿ

## ಪ್ರತ್ಯೇಕ ಬಾವಿ ಜಲ ಮರು ಪೂರ್ಕೆ




21

ಚಿತ್ರ

ಭೂಮಿಯ ಮೇಲು ಭಾಗದಲ್ಲಿ ಅಲ್ಲಲ್ಲಿ ಹರಿಯುವ ಮಳೆನೀರನ್ನು ಸೋಸುಗುಂಡಿ ಮತ್ತು ಹೊಳು ಶೇಖರಕಾ ಗುಂಡಿಗಳ ಮೂಲಕ ಹರಿಯುವಂತೆ ಮಾಡಿ ನಂತರ ಶುಷ್ಕ ನೀರನ್ನು ತೆರೆದ ಬಾವಿಗಿರಿಸಿ ಅಂತರ್ಜಾಲವನ್ನು ಹೆಚ್ಚಿಸುವುದು ಇದರ ಹಿರಿಮೆಯಾಗಿದೆ.


## ಸೋನು ಗುಂಡಿ



22  
ಚಿತ್ರ

ತೆರೆದ ಬಾವಿಯೊಂದಕ್ಕೆ ಸೋನುಗುಂಡಿಯ ಮೂಲಕ ಮಳೆನೀರನ್ನು ಹರಿಸಿನೀರಿಂಗಿಸುವ ಮತ್ತೊಂದು ಪ್ರಯತ್ನದ ಚಿತ್ರಣವಿದು.

## ತೋಡು ಬಾವಿಯ ಮೂಲಕ ಮರು ಪೂರ್ಕಿ




23  
ಚಿತ್ರ

ಬಳಕ್ಕೆ ಬಿಟ್ಟು ತೋಡು ಬಾವಿಯೊಂದಕ್ಕೆ ನೀರನ್ನು ಇಂಗಿಸುವ ವಿಧಾನವಿದು. ಈ ತೆರೆದ ಬಾವಿಗೆ ದುಂಡಗಿನ ಕಲ್ಲು ಜೀಲ್ಲು ಮತ್ತು ಮರಳನ್ನು ತುಂಬಿಸುವುದರ ಮೂಲಕ ಭೂಮಿಗೆ ನೀರು ಇಂಗಿಸುವ ವಿಧಾನವಿದು.

ಫಿಲ್ಪುರ್ ಸಾಮಾಗಿಗಳನ್ನು ತುಂಬಬಹುದಾಗಿದೆ. ಈ ರಚನೆಯನ್ನು 300ಮೀ. ಮೀಟರ್ ವ್ಯಾಸದ ಪ್ರೈಮಿನೊಂದಿಗೆ ರೇಚೆಕ್ ಬಾವಿಗೆ ಸಂಪರ್ಕಿಸಿ ಅದರಲ್ಲಿ ನೀರು ಪೂರ್ಯಕೆಯಾಗುವಂತೆ ಮಾಡಬಹುದಾಗಿದೆ.

ಆಯಕಟ್ಟು ಪ್ರದೇಶದಲ್ಲಿ ವ್ಯವಸಾಯದ ಭೂಮಿಗಳಿದ್ದಲ್ಲಿ ಅಂತಹ ಕಡೆ ರಾಸಾಯನಿಕ ಪಳೆಯುಳಿಕೆಗಳು ನೀರಿನಲ್ಲಿ ಕರಿಗಿ ಅಂತರ್ಜಲವನ್ನು ಸೇರುವ ಸಾಧ್ಯತೆ ಹೆಚ್ಚಿಗೆಯುವುದರಿಂದ ಮಳೆಯಿಂದ ಉಂಟಾಗುವ ಮೊದಲ ಪ್ರವಾಹದ ನೀರನ್ನು ತಡೆಯಿಡಿಯಬಾರದು.

## ಬಾವಿಯೋಳಗಿನ ಕೊಳವೆ ಬಾವಿಯಲ್ಲಿ ಮರು ಪೂರ್ಕಿ



24

ಚಿತ್ರ,


ಶಿಥಿಲ್ವೋ ಶಿಲೆಯಲ್ಲಿ ಮರು ಪೂರಣ ಬಾವಿಯೋಳಗಿನ ಕೊಳವೆ ಬಾವಿಯ ಚಿತ್ರಣ

ಶಿಥಿಲ್ವೋ ಶಿಲೆಯ ಪ್ರದೇಶದಲ್ಲಿ ರುವ ತೆರೆದ ಬಾವಿಯೋಳಗಿನ ಕೊಳವೆ ಬಾವಿಯ ಮರುಪೂರಣ ಚಿತ್ರಣ.

## ೩೯. ಅಂತರ್ಗತ ದ್ಯುಕಾಗಳು ಅಂತರ್ಜಲ ಅಣಿಕಟ್ಟುಗಳು ಅಂತರ್ಗತ ಭಂಡಾರಗಳು

ಕರಿದಾದ ಇಳಿಜಾರುಗಳನ್ನು ಹೊಂದಿರತಕ್ಕ ಕಂದರಗಳಲ್ಲಿ ಗಡಸು ಶಿಲೆ ಸ್ಪುಲ್ ಅಳದಲ್ಲಿಯೇ ದೊರಕುವಂತಿದ್ದಲ್ಲಿ ಹಾಗೂ 4-8 ಮಿಗಳಷ್ಟು ಶಿಥಿಲ ಶಿಲೆಗಳನ್ನು ಹೊಂದಿರುವ ಕಂದರ ಭತ್ತಿ (Velly fills) ಗಳಲ್ಲಿ ಅಂತರ್ಗತ ರಚನೆಗಳು ಸೂಕ್ತವಾಗಿ

## ಭೂಗತ ಬಂಡಾರದ ಮೂಲಕ ಕೃತಕ ಮರು ಪೂರ್ಯಕೆ (ಭೂಗತ ಗೋಡೆ)



25

ಚಿತ್ರ

ಇಂಡಿಯನ್ ಭೂಮಿಯ ಒಳಭಾಗದಲ್ಲಿ ನಿರ್ಮಿಸುವ 'ಭೂಗತ ತಡೆ ಗೋಡೆ'ಗಳ ಮೂಲಕ ನೀರನ್ನು ಕೃತಕವಾಗಿ ಭೂಮಿಯಲ್ಲಿ ಇಂಗಿಸುವ ಚಿತ್ರಣವಿದು.


ಕಂಡು ಬಂದಿವೆ. ಅಂತರ್ಗತ ಡೈಕ್‌ಗಳ ಆಯಕಟ್ಟು ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುವಂತಿದ್ದಲ್ಲಿ ಜಲಭರಗಳ ಮರು ಪೂರ್ಯಕೆಗೆ ಹೆಚ್ಚು ಸಹಕಾರಿಯಾಗುತ್ತದೆ. ಅಂತರ್ಗತ ಡೈಕ್‌ಗಳು ಒಂದು ಅಭೇದ್ಯ ಗೋಡೆ (Impervious wall)ಯನ್ನು ಹೊಂದಿದ್ದು ಜೊತೆಗೆ ಸಂಪರ್ಕ ಹೊಂದಿರತಕ್ಕ ಒಂದು ಟಾಕ್‌ಪೆಲ್‌ ಹಾಗೂ ಒಂದು ಸಂಗ್ರಹಣಾ ಬಾವಿಯನ್ನು ರಚಿಸಲಾಗುತ್ತದೆ. ಈ ಬಾವಿಗಳನ್ನು ಡೈಕ್‌ಗೆ ಲಗತ್ತಿ ಅಥವಾ ಮೇಲ್ವಿಚನ್ ರಿವನ್‌ನ್ನು ಪ್ರದೇಶದಲ್ಲಿ ಕ್ಷೇತ್ರ ಪ್ರಭಾವಕ್ಕೆ ನುಗ್ಗಿಸಿದ್ದಾಗಿದೆ. ಡೈಕ್ ಅನ್ನು ಜೇಡಿ ಮರ್ಮಿನಿಂದ ಅಡ್‌ವಾ ಪಾಲಿಡಿ ನ್ನು ಪದರಗಳಿಂದಾಗಿ ಅಡ್‌ವಾ ಟಾರ್‌ ಫೆಲ್ಪ್‌ನಿಂದಾಗಿ ನಿರ್ಮಿಸಬಹುದಾಗಿದೆ.

ಅಭೇದ್ಯ ಗೋಡೆಯನ್ನು ತೆಳುವಾಗಿ ಯಾವ ಅನುಕಂಬಗಳ (Buttress) ಅಧಾರವಿಲ್ಲದೆ ನಿರ್ಮಿಸಲಾಗುವುದು. ಕಚನಾ ಗೋಡೆಯನ್ನು ನೆಲಮಟ್ಟಿದಿಂದ ಒಂದು ಮೀಟರ್‌ಗಳಷ್ಟು ಕೆಳಗೆ ನಿರ್ಮಿಸಿದಲ್ಲಿ ಕೆಳಹರಿವಿನ ಪ್ರದೇಶದಲ್ಲಿರುವ ರೈತರಿಗೆ ಯಾವ ಧಕ್ಕು ಉಂಟಾಗುವುದಿಲ್ಲ.

## ಖ. ಜಾರ್ಕೋ ವೆಲ್‌ ವಿಧಾನ

ಅನೇಕ ವೇಳೆ ಜನ ಸಾಂದ್ರತೆ ಹೆಚ್ಚಿಗೆಯುವುದರಿಂದ ಅಥವಾ ಬೇಸಿಗೆಯ ತೀವ್ರತೆಯಿಂದ ಬಾವಿಗಳಲ್ಲಿ ನೀರಿನ ಪೂರ್ಯಕೆ ಕಡಿಮೆಯಾಗುತ್ತದೆ. ಜಾರ್ಕೋ ವೆಲ್ ವಿಧಾನವನ್ನು ಅಳವಡಿಸಿಕೊಂಡಲ್ಲಿ ಇಂತಹ ಬಾವಿಗಳಲ್ಲಿ ನೀರು ಶೇಖರಣೆಯಾಗುವುದನ್ನು ಹೆಚ್ಚಿಸುವುದು. ಈ ವಿಧಾನದಂತೆ ಬಾವಿಯ ಸುತ್ತಲೂ 100 ಮಿ. ಮಿ. ವ್ಯಾಸವುಳ್ಳ ಕೊಳವೆ ಬಾವಿಗಳನ್ನು ಬ್ಲಾಸ್ಟ್ ಮಾಡುವುದರಿಂದ ಒಂದಕ್ಕೂಂದು ಸಂಪರ್ಕವಿರುವಂತಹ ಟಿಂಡ್‌ಗಳನ್ನು ಸೃಷ್ಟಿಸುವುದು. ಈ ಟಿಂಡ್‌ಗಳ ಮೂಲ ಬಾವಿಯವರೆಗೆ ಹರಡಿ ಕೃತಕ ಮರು ಪೂರಣಕ್ಕೆ ಸಹಕಾರಿಯಾಗುತ್ತದೆ. ಈ ರೀತಿ ಸೃಷ್ಟಿ ಮಾಡಿದ ಟಿಂಡ್‌ಗಳಲ್ಲಿ ಸಣ್ಣ ಸಣ್ಣ ಜಲ್ಲಿಗಳನ್ನು ತುಂಬಿವುದರಿಂದ ಶುದ್ಧ ನೀರು ಬಾವಿ ಸೇರುವುದಕ್ಕೆ ಅವಕಾಶ ಕಲ್ಪಿಸುವುದಂತಾಗುತ್ತದೆ.

### ಜಾರ್ಕೋ ಬಾವಿ ತಾಂತ್ರಿಕತೆ (ಡೆಕ್ಸ್‌ನ್ ಟ್ರಾಪ್ ಶಿಲಾ ಪ್ರದೇಶ)



28

ಚಿತ್ರ


ಉಪರಸ್ಥಿತಿ ಉಂಟಾದ ಕಲ್ಲಿನ ಪದರಗಳ ಮೂಲಕ ಮಳೆನೀರನ್ನು ಇಂಗಿಸಿ ಅಂತರ್ಜಾಲವನ್ನು ಹೆಚ್ಚಿಸುವ ಬಗೆ. ವಿವಿಧ ಶಿಲೆಗಳ ವಿವರಗಳನ್ನು ಒಿತ್ತುದಿಲ್ಲ. ಕಾಣಬಹುದು. ಇದನ್ನು 'ಡೆಕ್ಸ್‌ನ್ ಟ್ರಾಪ್ ಶಿಲಾ ಪ್ರದೇಶ'

ವೆಂತಲೂ ಕರೆಯುತ್ತಾರೆ.

## ಎ. ಗುಂಡಿ ಹಾಗೂ ಇಂಗ್ನು ಕೊಳವೆ ಬಾವಿ ವಿಧಾನ

ಸಾಧಾರಣವಾಗಿ ಡೆಕ್ಕನ್ ಪ್ರಾಪ್ತಾ ಶಿಲಾ ಪ್ರದೇಶದಲ್ಲಿ ಹಳ್ಳಿಗಳು ಅಂತರ್ಜಾಲ ಪೂರ್ಯಕೆಗೊಳಿಸುವ ಒಳಹರಿಮಿನ ಕವಲುಗಳಾಗಿವೆ. (Influent Channels). ಈ ಹಳ್ಳಿಗಳಲ್ಲಿ ಸಾಧ್ಯವಿರುವ ಕಡೆ ಗುಂಡಿ ಹಾಗೂ ಇಂಗ್ನು ಕೊಳವೆ ಬಾವಿಗಳನ್ನು ನಿರ್ಮಿಸಿದಲ್ಲಿ ಅಂತರ್ಜಾಲವನ್ನು ಭರ್ತೀ ಮಾಡಬಹುದಾಗಿದೆ. ಗುಂಡಿಯಲ್ಲಿ ದಷ್ಟಕಲ್ಲು ಹಾಗೂ ಹರಳು ಕಲ್ಲುಗಳನ್ನು ಭರ್ತೀಮಾಡಿ ಮರಳನ್ನು ಸುರಿಯುವುದರಿಂದ ಶುದ್ಧವಾದ ಮಳೆ ನೀರು ಈ ಕ್ರಮದಿಂದ ಹರಿಯ ಹೋಗುತ್ತಿರುವ ಮೇಲೆ ನೀರನ್ನು ಕೃತಕ ಮರು ಪೂರ್ಯಕೆಗೆ ನೇರವಾಗಿ ಒಳಸಿಕೊಳ್ಳಬಹುದಾಗಿದೆ.

### ಕೊಳವೆ ಬಾವಿಯೊಂದಿಗೆ ಇಂಗ್ನು ಗುಂಡಿ



30

ಚಿತ್ರ,


ಕೊಳವೆಬಾವಿಗಳ ಗುಂಡಿಗಳನ್ನು ತೋಡಿ ಅದರ ಮೂಲಕ ನೀರನ್ನು ಭೂಮಿಗೆ ಇಂಗಿಸುವ ಪ್ರಯತ್ನವಿದು.

## ಎ. ಮೇಲ್ಮೈವಣಿ ಮಳೆ ನೀರನ ಸದುಪಯೋಗ

ಜನವಸತಿ ಪ್ರದೇಶದಲ್ಲಿ ಮನೆಗಳ ಮೇಲ್ಮೈವಣಿಯಲ್ಲಿ ಬೀಳುವ ಮಳೆಯ ನೀರನ್ನು ಸಂಗ್ರಹಿಸಿ ಬಾವಿ/ಸಂಗ್ರಹಿಸಿ ಕೊಳವೆ ಬಾವಿಗಳಿಗೆ ಹರಿಯುವಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ. ಬಾವಿ/ಕೊಳವೆ ಬಾವಿಗಳ ಸುತ್ತು ಸೋಸು ಪದರ ನಿರ್ಮಿಸಿದಲ್ಲಿ ಶುದ್ಧ ಮಳೆಯ ನೀರು ಬಾವಿಗಳಲ್ಲಿ ಹರಿಯುವಂತೆ ಮಾಡಬಹುದಾಗಿದೆ. ದೀಘ್ರ್ಯಾಕಾಲದ ಮಳೆ ಬೀಳುವಂತಹ ಸ್ಥಳಗಳಲ್ಲಿ ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿ ನೀರನ್ನು

ಉಪಯೋಗಿಸುತ್ತಿದ್ದಲ್ಲಿ ಕಾಲಕಾಲಕ್ಕೆ ಅದನ್ನು ಭರ್ತಿ ಮಾಡಲು ಸಾಧ್ಯವಾಗುತ್ತದೆ. ಕಡಿಮೆ ಮಳೆಯಾಗುವ ಹಾಗೂ ಮಳೆಯ ರಭಸ ತೀವ್ರವಾಗಿರುವ ಕಡೆಗಳಲ್ಲಿ ಈ ಸಂಗ್ರಹಣೆ ತೊಟ್ಟಿಗಳು ಉಪಯೋಗವಾಗುವುದಿಲ್ಲ. ಬದಲಿಗೆ ವಿಸ್ತಾರವಾದ ಸಂಗ್ರಹಣೆ ಕೆರೆಗಳನ್ನು ನಿರ್ಮಿಸಬೇಕಾಗುತ್ತದೆ. ಇದರ ಬದಲಿಗೆ ಮೇಲ್ಮೈವಣಿಯ ಮಳೆ ನೀರನ್ನು ಸುತ್ತ ಮುತ್ತಲ ಬಾವಿಗಳಿಗೆ ಹರಿದು ಹೋಗುವಂತೆ ಮಾಡುವುದರಿಂದ ಸೂಕ್ತವೆನಿಸುತ್ತದೆ. ಇಂತಹ ಸಂದರ್ಭದಲ್ಲಿ ಪ್ರವಾಹದ ಕಲುಷಿತ ನೀರು ಬಾವಿಯನ್ನು ನೇರವಾಗಿ ಸೇರದಂತೆ ನೋಡಿಕೊಳ್ಳಬೇಕು.

## ಇಂಗು ಗುಂಡಿಗಳು



31

ಚಿತ್ರ

ಮನೆಯೋಂದರೆ ಭಾವಣೆಯಿಂದ ಹರಿದು ಬಂದ ನೀರನ್ನು ಇಂಗುಗುಂಡಿಗಳಲ್ಲಿ ಇಂಗಿಸುವ ವಿಧಾನ.


## ಣ. ಮಳೆಯ ನೀರನ್ನು ಕೊಳ್ಳವೆ ಬಾವಿಗೆ ಜಲ ಮರುಪೂರಣೆ

ಈ ವಿಧಾನದಲ್ಲಿ ಮಳೆಯ ನೀರನೆ ಸಂಗ್ರಹಣೆ ಹಾಗೂ ಮಳೆಯ ನೀರನೆ ತೊಟ್ಟಿಯಿಂದ ಹೆಚ್ಚಾಗಿ ಹರಿದು ಬರುವ ನೀರನ್ನು ಕೊಳ್ಳವೆ ಬಾವಿಗೆ ಜಲ ಮರುಪೂರಣೆ ಮಾಡುವಂತಹುದು. ನಾವು ಮಳೆಯ ನೀರನೆ ತೊಟ್ಟಿಯನ್ನು ಅಧಿಕ ಭಾವಿಯ ಒಳಗೆ ಇನ್ನಿಂದ ಭಾವಿಯಿಂದ

ಮೇಲೆ ಪ್ರಾಣವಾಗಿ ತೊಟ್ಟಿಯು ಇರುವಂತೆ ಮಾಡಿ ಈ ತೊಟ್ಟಿಯಿಂದ ಹೆಚ್ಚಾಗಿ ಹರಿದು ಬರುವ ನೀರನ್ನು ಮಾಮೂಲಿ ನೀರಿನ ಪೈಪಿನ ಜೋಡಿ, ಕೊಳವೆ ಬಾವಿಯ ಅಳಕ್ಕೆ ಷಳ್ಳಿಸ್ಟಿಕ್ ಪೈಪ್‌ನ್ನು ಬಿಟ್ಟು ಕೊನೆಯಲ್ಲಿ ಒಂದು End cap ಹಾಕಿ ಮೇಲಿನ ಪೈಪನ್ನು ಸಣ್ಣ ಸಣ್ಣ ರಂಧ್ರಗಳಾಗಿ ಮಾಡಿ ನೀರು ನಿಧಾನವಾಗಿ ಹನಿ ನೀರಾವರಿಯ ರೀತಿಯಲ್ಲಿ ಜಿನುಗುತ್ತಿರಬೇಕು. ಇದರಿಂದ ಲಾಭಪೇಸೆಂದರೆ ಭೂಮಿಯ ಮೇಲೆ ಹೊಳಪೆ ಬಾವಿಗೆ ನಾವು ಸಾಧಾರಣವಾಗಿ ಒಂದೇ ಒಂದು ಕೇಸಿಂಗ್ ಪೈಪ್ ಅನ್ನು ಹಾಕಿರುತ್ತೇವೆ. ಮೇಲಿನಿಂದ ನೀರನ್ನು ಒಂದೇ ಸಮನೆ ರಭಸವಾಗಿ ಬಿಡುವದರಿಂದ ಕೇಸಿಂಗ್ ಪೈಪ್ ಇರುವವರೆಗೂ ಏನೂ ಆಗದೇ ನಂತರದ ಅಳಿದಲ್ಲಿ ಮಣಿನ ಸವೆತ ಉಂಟಾಗಿ ಮೇಲಿನಿಂದ ಸಣ್ಣ ಸಣ್ಣ ಕಣಗಳು ನಮ್ಮೆ ವೋಟಾರ್ ಮೇಲೆ ಕುಳಿತು ವೋಟಾರ್ ಮಣಿನಿಂದ ಮುಚ್ಚಿ, ಬಾವಿಯ ಅಳವೂ ಕಡಿಮೆಯಾಗುತ್ತಾ ಬರುತ್ತದೆ. ಆದ್ದರಿಂದ ನಮ್ಮ ಕೈಯಾರೇ ನಮ್ಮ ಬಾವಿಯನ್ನು ಮುಚ್ಚಿವಂತೆ ಮಾಡಲು ದಾರಿ ಮಾಡಿಕೊಟ್ಟಿತಾಗುತ್ತದೆ. ಆದ್ದರಿಂದ ಮೇಲೆ ಹೇಳಿದ ವಿಧಾನದಿಂದ ಯಾವುದೇ ರೀತಿಯ ತೊಂದರೆಯೂ ಆಗದೆ, ವೋಟಾರ್ ಕೂಡ ತೊಂದರೆಯಾಗದೆ, ಬಾವಿಯ ಅಳವೂ ಕಡಿಮೆಯಾಗದೆ ಬರಿ ಅಂತರ್ಜಾಲ ಮರುಪೂರಣಯಾಗುತ್ತಿರುತ್ತದೆ. ಆದ್ದರಿಂದ ಈ ವಿಧಾನವೂ ಶೇ 100 ಸುರಕ್ಷಿತವಾದದ್ದು.

## ಮಳೆಯ ನೀರನ್ನು ಕೊಳವೆ ಬಾವಿಗೆ ಜಲ ಮರುಪೂರಣ ವಿಧಾನ


ಮಳೆಯ ನೀರು



32

ಚಿತ್ರ

ನೆಲದೊಳಗಿನ ತೊಟ್ಟಿಯ ಮೂಲಕ ಮಳೆನೀರನ್ನು ಹರಿಸಿ ಹೂಳನ್ನು ತಡೆಗಟ್ಟಿ ಶುದ್ಧ ನೀರನ್ನು ಮಾತ್ರ ಕೊಳವೆ ಬಾವಿಗೆ ಕೊಳವೆ ಮೂಲಕ ಹರಿಯ ಬಿಡುವ ಚಿತ್ರಣ.




ಧಾರಕ ಮಳೆನೀರನ್ನು ಭೂಮಿಯ ಮೇಲಿನ ನೀರು ಸಂಗ್ರಹಣಾ ತೊಟ್ಟಿಯಲ್ಲಿ ಸಂಗ್ರಹಿಸಿ ನಂತರ ಅದನ್ನು ಕೊಳವೆ ಮೂಲಕ ಕೊಳವೆ ಬಾಗಿ ಹರಿಸಿ ನೀರಿಂಗಿಸುವ ವಿಧಾನದ ಚಿತ್ರಣ.

## ಒ. ಭೂಮಿಯ ಮೇಲೆ ಒಡುವ ನೀರನ್ನು ಒಟ್ಟುಗೂಡಿಸಿ ಕೊಳವೆ ಬಾಗಿ ಜಲ ಮರುಪೂರಣ

ನಮ್ಮ ಜಮೀನಿನಲ್ಲಿ ಅತಿ ಹೆಚ್ಚು ಮಳೆ ನೀರು ಹರಿದು ಹೋಗುತ್ತಿದ್ದರೆ ಆ ನೀರನ್ನು ಒಟ್ಟುಗೂಡಿಸಿ ಅಂದರೆ ಎತ್ತರದ ಬದುವನ್ನು ನಿರ್ಮಿಸಿ ಈ ನೀರನ್ನು ಸ್ವಲ್ಪ ಹೊತ್ತು ನಿಲ್ಲುವಂತೆ ಮಾಡಿ, ನಿಂತ ನೀರು ತಿಳಿಯಾಗುವವರೆಗೂ ಹಾಗೆ ಬಿಡಬೇಕು. ಆ ಹೊತ್ತಿಗೆ ಬಗ್ಗೆ ದವೆಲ್ಲವೂ ತಿಳಿಯಾಗಿ ತಳಭಾಗದಲ್ಲಿ ಶೇಖರಣೆಯಾಗಿರುತ್ತದೆ. ಬದುವಿನ ಮೂಲಕ ವೊದಲೇ ಒಂದು ಪ್ಯಾಪನ್ನು ಹಾಕಿ ಅದನ್ನು ಒಂದು ಸೋಸಕದ (Sole-sak) ಅಂದರೆ ದಪ್ಪಜಲ್ಲಿ, ದಪ್ಪ ಮರಳು, ಸಣ್ಣ ಮರಳು), ಮೂಲಕ ಹಾಯಿಸಿದಾಗ ನೀರು ತಿಳಿಯಾಗಿ ಈ ತಿಳಿಯಾದ ನೀರನ್ನು ಪ್ಯೆಟಿನ ಮೂಲಕ ಕೊಳವೆ ಬಾಗಿ ಆಳದವರೆಗೆ ತೆಗೆದುಕೊಂಡು ಹೋಗಿ ಕೊನೆಯಲ್ಲಿ (End cap) ಹಾಕಿ ಮೇಲೆ ಷಾಣ್ಣಸ್ಟಿಕ್ ಪ್ಯಾಪನ್ನು ಸಣ್ಣ ಸಣ್ಣ ರಂದ್ರಗಳನ್ನು ಮಾಡಿದರೆ ನೀರು ನಿಧಾನವಾಗಿ ಹನಿ ನೀರಾವರಿಯ ರೀತಿ ನೀರು ಜಿನುಗುತ್ತಿರುತ್ತದೆ. ಇದರಲ್ಲಿ ಕೂಡ ಕೇಸಿಂಗ್ ಒಂದೇ ಒಂದು ಪ್ಯಾಪ್ ಹಾಕಿರುವುದರಿಂದ ಮಣ್ಣನ ಸವೆತ

## ಭೂಮಿಯ ಮೇಲೆ ಓದುವ ನೀರನ್ನು ಒಟ್ಟು ಗೊಡಿಸಿ ಕೊಳ್ಳವೆ ಬಾವಿಗೆ ಜಲ ಮರುಪೂರಣೆ ವಿಧಾನ



33


ಚಿತ್ರ

ಭೂಮಿಯ ಇಳಿಕಾರಿನಲ್ಲಿ ಹರಿದು ಬಂದ ಮಳೆನೀರನ್ನು ಕಂಟೋರ್ಲ್ ವಾಲ್ವ್ ಮೂಲಕ ನೀರು ಶೋಧಕ ತೋಟ್ಟಿಗೆ ಹರಿಸಿ ನಂತರ ಈ ನೀರನ್ನು ಕೊಳ್ಳವೆ ಬಾವಿಗೆ ವ್ಯವಸ್ಥಿತವಾಗಿ ಹರಿಸಿ ಅಂತರ್ಜಲದ ನೀರನ್ನು ಹೆಚ್ಚಿಸುವ ಒಂದು ವಿಧಾನ.

ಉಂಟಾಗಿ ನವ್ಮು ಕೊಳ್ಳವೆ ಬಾವಿಯನ್ನು ನವ್ಮು ಕೈಯಾರ ಮುಚ್ಚುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಮೇಲಿನ ರೀತಿಯಲ್ಲಿ ಮಾಡಿಕೊಂಡರೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಬದುವಿನಲ್ಲಿ ಶೇಖರಣೆಗೊಂಡ ಎಲ್ಲ ನೀರನ್ನು ಒಂದೇ ಬಾರಿಗೆ ಜಲ ಮರುಪೂರಣೆ ಮಾಡಬಾರದು, ಇದಕ್ಕೆ ಒಂದು (Control valve) ಅನ್ನು ಹಾಕಿಕೊಂಡರೆ ಸ್ವಲ್ಪ ಸ್ವಲ್ಪ ನೀರನ್ನು ನಾವು ಜಲ ಮರುಪೂರಣೆ ಮಾಡಿಕೊಳ್ಳುತ್ತಿರಬೇಕು. ಈ ರೀತಿಯಲ್ಲಿ ಅಂತರ್ಜಲ ಜಲಮರುಪೂರಣೆಗೊಂಡು ಕೊಳ್ಳವೆ ಬಾವಿಯ ನೀರಿನ ಮಟ್ಟು ಒಂದೇ ರೀತಿಯಲ್ಲಿ ರುತ್ತದೆ.

## ಟಿ. ಕೊಳವೆ ಬಾವಿ ಜಲಮರುಪೂರಣೆ

ಕೊಳವೆ ಬಾವಿಯ ಸ್ತಂಭ ಅಂದರೆ ಸುಮಾರು 3.5 ಅಡಿ ವ್ಯಾಸವುಳ್ಳ ಗುಂಡಿಯನ್ನು ಸುಮಾರು 12 ಅಡಿಯ ಮೇಲೆ ಅಂದರೆ 0.5 ಅಡಿ ಎತ್ತರದಲ್ಲಿ ಇರುವ ಕೇಸಿಂಗ್ ಪ್ರೈಪನ್ನು ಕತ್ತಲಿಸಿ ಹೊರಗೆ ತೆಗೆಯಬೇಕು. ಆಗ ಒಳಗಿನ ಡೆಲವರಿ ಪ್ರೈಪ್ ಚಾಕ್ಸಿನಿಂದ ಹಿಡಿದಿರುತ್ತದೆ. ನಂತರ ಚಾನ್ಸನ್ ಸ್ಲಾಟೆಡ್ (ರಂಧ್ರವಿರುವ) Casing ಪ್ರೈಪ್‌ಅನ್ನು ಕೂರಿಸಬೇಕು. ಆನಂತರ



ಕೊಳವೆ ಬಾವಿ ಮರುಪೂರಣದ ವಿವಿಧ ಚಿತ್ರಗಳು

34

ಚಿತ್ರ

3 ಅಡಿ ಅಗಲದ ಕಾಂಕ್ರೀಟ್ ರಿಂಗ್‌ಗಳನ್ನು ಗುಂಡಿಯ ಒಳಗೆ ಒಂದೊಂದಾಗಿ 09 ಕಾಂಕ್ರೀಟ್ ರಿಂಗ್‌ಗಳನ್ನು ಇಳಿಸಬೇಕು. ಈ ರಿಂಗ್‌ಗಳ ಸಣ್ಣ ಸಣ್ಣ ಸಂಧುಗಳನ್ನು ಸಿಮೆಂಟ್‌ನಿಂದ ಮುಚ್ಚಬೇಕು. ಇವುಗಳ ಮೇಲೆ ಕಾಂಕ್ರೀಟ್ ಸ್ಲಾಬ್ ಅನ್ನು (ಮುಕ್ಕಾಲು ಅಡಿ ದಪ್ಪು) ಮುಚ್ಚಬೇಕು. ಈ ಕಾಂಕ್ರೀಟ್ ಸ್ಲಾಬ್ ಸಣ್ಣ ಸಣ್ಣ ರಂಧ್ರಗಳಿಂದ ಕೂಡಿರಬೇಕು. ಇದಾದ ಮೇಲೆ ಕಾಂಕ್ರೀಟ್ ಸ್ಲಾಬ್ ಮೇಲೆ 03 ಕಾಂಕ್ರೀಟ್ ರಿಂಗ್‌ಗಳನ್ನು ಕೂರಿಸಬೇಕು. ಈ ರಿಂಗ್‌ಗಳಿಗೆ ದಪ್ಪ ಜಲ್ಲಿ, ಸಣ್ಣ ಜಲ್ಲಿ ನೆಟ್‌ಲಾನ್ ಮೇರ್ಪ್ ಮತ್ತು ಸಣ್ಣ ಮರಳನ್ನು ಹರಡಬೇಕು. (ಇವು ಶೋಧಕವಾಗಿ ಕೆಲಸ ಮಾಡುತ್ತದೆ) ನಂತರ ಮಳೆಯ ನೀರನ್ನು ಇತರ ಮೂಲಕ ಹಾದೂ ಹೋಗಲು ಬಿಡಬೇಕು. ಆಗ 9ಅಡಿ ಅಳದಲ್ಲಿ ಮಳೆಯ ನೀರು ನಿಂತಾಗೆ

ಯಾವ ಕಡೆಯಾ ಮಳೆಯ ನೀರು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. Slotted Casing ಪೈಪಿನ ಮುಖಾಂತರ ಮಳೆಯ ನೀರು ಅಂತರ್ಜಾಲ ಸೇರುತ್ತದೆ. ಇದರಿಂದ ಅಂತರ್ಜಾಲ ಹೆಚ್ಚುವುದಲ್ಲಿ ಸಂದರ್ಭವಿಲ್ಲ. ಆದರೆ ಈ ವಿಧಾನದಲ್ಲಿ ಸ್ನಾ ಸ್ನಾ ಮಣಿನ ಕಸಗಳು ಕೊಳಪೆ ಬಾವಿಗೆ ಹೋಗಿ ಹೊಳು ತುಂಬಿಕೊಳ್ಳುವ ಸಂಭವ ಚಾಸಿ. ಆದ್ದರಿಂದ ಒಂಬಳ ಹುಷಾರಾಗಿ ನಾವು ಅಂತರ್ಜಾಲ ಮರುಪೂರಣ ಮಾಡಬೇಕು.

### ಇ. ವಿವಿಧ ರಚನೆಗಳಿಗೆ ಸೂಚಕವಾದ ಸಂಭವನೀಯ ವೆಚ್ಚು

ಕ್ರಮ ಸಂಖ್ಯೆ	ರಚನೆಗೆ	ಸೂಚಕವಾದ ವೆಚ್ಚು (ರೂ ಗ್ರಾಂಲ್ಸ್)
1.	ತಪ್ಪೆಗೋಡೆ (ಉದ್ದ್ವ 20ಮೀ, ಎತ್ತರ 25ಮೀ)	2,00,000. 00
2.	ಇಂಗುಬಾವಿ (ಉದ್ದ್ವ 2ಮೀ, ಅಗಲ 2ಮೀ, ಆಳ 10 - 12ಮೀ)	50,000. 00
3.	ಮರು ಪೂರಣ ಕೊಳಪೆ ಬಾವಿ (ಅಗಲ 150ಮೀ, ಆಳ 60)	50,000. 00
4.	ಜಿನುಗು ಕೊಳ (ಉದ್ದ್ವ 10ಮೀ, ಅಗಲ 10ಮೀ, ಆಳ 2ಮೀ)	50,000. 00
5.	ಭೂಗತ ಗೋಡೆ (ಉದ್ದ್ವ 30ಮೀ, ಅಗಲ 1ಮೀ, ಆಳ 10ಮೀ)	1,00,00. 00 - 22,00,000. 00
6.	ಜಿನುಗು ಕೊಳದ ಹೊಟು ತೆಗೆಯುವುದು (ಉದ್ದ್ವ 10ಮೀ, ಅಗಲ 1ಮೀ, ಆಳ 1.5ಮೀ)	50,000. 00
7.	ಗಲ್ಲಿ ಪ್ಲಾಗ್ (ಉದ್ದ್ವ 10ಮೀ, ಅಗಲ 1ಮೀ, ಆಳ 1.5ಮೀ)	30,000. 00
8.	ಗೇಬಿಯನ್ ರಚನೆ	20,000. 00 - 30,000. 00
9.	ಕೆರೆ ಹೊಟು ತೆಗೆಯುವುದು	50,000. 00

ಅಂತರ್ಜಾಲದ ಮರುಪೂರ್ಕೆ ವಿಧಾನಗಳು ಎಲ್ಲಾ ಕಡೆಯೂ ಒಂದೇ ರೀತಿಯಾಗಿರುವುದಿಲ್ಲ. ಆಯಾ ಭಾಗದ ಮಣಿನ ರಚನೆಗನುಗುಣವಾಗಿ ವಿವಿಧ ರೀತಿಯಲ್ಲಿ ಅಂತರ್ಜಾಲದ ಮರುಪೂರ್ಕೆ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳ ವಿಧಾನಗಳನ್ನು ಮೇಲಿನ ಪಟ್ಟಿಯಲ್ಲಿ ನೀಡಿದೆ. ಅಂತರ್ಜಾಲದ ಮರುಪೂರಣವನ್ನು ಒಂಬಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ನೀರನ್ನು ಒಹುಬೇಗೆ ಹೀರಿಕೊಳ್ಳುವ ಭೂಮಿಯಲ್ಲಿ ನಾವು ಅನುಸರಿಸುವ ಅಂತರ್ಜಾಲ ಮರುಪೂರಣ ವಿಧಾನವೇ ಬೇರೆ ರೀತಿಯಾಗಿರುತ್ತದೆ. ಅದೇ ರೀತಿ ನೀರನ್ನು ಸುಲಭವಾಗಿ ಹೀರಿಕೊಳ್ಳುವ ನೀರನ್ನು ನಿರ್ಧಾನವಾಗಿ ಒಳಗೆ ಬಿಟ್ಟಿಕೊಳ್ಳುವ ಭೂಮಿಯಲ್ಲಿ ನಾವು ಅನುಸರಿಸಬೇಕಾದ ವಿಧಾನವೇ ಬೇರೆ ರೀತಿಯಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಭಾಗಗಳಲ್ಲಿ, ವಿವಿಧ ಜಿಲ್ಲೆಗಳಲ್ಲಿರುವ ಮಣಿನ ರಚನೆಯನ್ನು ಅವುಗಳ ಸ್ವಭಾವವನ್ನು ಹಾಗೂ ಅವುಗಳ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಂಗಡಿಸಿ ಆಯಾ ಮಣಿನ ಪ್ರದೇಶದಲ್ಲಿ ಅನುಸರಿಸಬಹುದಾದ ಅಂತರ್ಜಾಲ ಮರುಪೂರಣ ವಿಧಾನಗಳನ್ನು ಮಾಡಿತ್ತಿಗಾಗಿ ನೀಡಿದೆ.

## ಅಂ. ವಿವಿಧ ಜಿಲ್ಲೆಗಳಿಗೆ ಸೂಕ್ತ ಸಂಭಾವನೀಯ ಅಂತರ್ಜಾಲ ಕ್ಷತಿಕ ಮರುಪೂರ್ಕಿ ರಚನೆಗಳು

ಕ್ರ.ಸಂ	ಜಿಲ್ಲೆ ಬಾಗಲಕೋಟೆ	ಮೇಲೆಷ್ಟು ಲಕ್ಷಣ ಮೃದಾನ ಪ್ರದೇಶ	ಜಲಭರ ಬೆಸಾಲ್‌ ಸುಣ್ಣು ಕಲ್ಲು, ಗ್ರಾನೈಟ್, ಮರಳು ಕಲ್ಲು, ಜಲಜ ಕಲ್ಲುಗಳು (ಕಲಾದ್ವಿನ್ಸ್)	ಸೂಕ್ತ ರಚನೆಗಳು ಇಂಗು ತೋಡು ಬಾವಿ, ಇಂಗು ಕೊಳೆವೆ ಬಾವಿ, ತಡೆಗೋಡೆ ಜಿನುಗು ಕರೆ, ಭೂಗತ ಗೋಡೆಗಳು ಮತ್ತು ಅಡ್ಡ ರಂದ್ರ ಕೊರೆದಿರುವ ತೋಡು ಬಾವಿಗಳು.
2	ಬೆಂಗಳೂರು	ಮೃದಾನ ಹಾಗೂ ಲಘು ಇಳಿಜಾರಿನ ಪ್ರಸ್ಥಾನವಿ ಪ್ರದೇಶ	ಪದರವುಳ್ಳ ಗ್ರಾನೈಟ್ ಶಿಲೆ ಮತ್ತು ಶಿಷ್ಟೆ	ಮರು ಪೂರಣ ಕಾಲುವೆಗಳು, ಜಿನುಗುಕರೆ, ಇಂಗು ಬಾವಿ/ ಕೊಳೆವೆ ಬಾವಿ, ತಡೆಗೋಡೆ, ಭೂಗತ ಅಡ್ಡ ಗೋಡೆ, ಕರೆ ಹೊಳು ತೆಗೆಯುವುದು, ಅರಣ್ಯ ಬೆಳೆಸುವುದು.
3	ಬೆಳಗಾವಿ	ಸಾಧಾರಣ ಏರಿತದ ಪ್ರದೇಶ ಕೆಳೆವೆ ಇಳಕಲು ಮತ್ತು ಅರಣ್ಯ ಪ್ರದೇಶ	ಬೆಸಾಲ್‌, ಜಂಬಿಟ್ಟಿಗೆ ಶಿಲೆ, ಜಲಜ ಶಿಲೆಗಳು (ಕಲಾದ್ವಿನ್ಸ್)	ಇಂಗುಬಾವಿ, ತಡೆಗೋಡೆ, ಜಿನುಗುಕರೆ, ಸಮವಾಟ್ಪು ದಿಬ್ಬಗಳು, ಅಂತರ್ಜಾಲ ಅಣೆಕಟ್ಟು, ಭೂಗತ ಅಡ್ಡಗೋಡೆ, ಅಂತರ್ಜಾಲ ಬಂದಾರೆ
4	ಬಜ್ಜಾರಿ	ಕೆಳೆವೆ ಹಾಗೂ ಮೃದಾನ ಪ್ರದೇಶ, ಅರಣ್ಯ.	ಪದರವುಳ್ಳ ಗ್ರಾನಿಟ್‌ ನೈಸ್‌ ಶಿಲೆ ಶಿಷ್ಟೆ	ಸಮಮಟ್ಟಿ ದಿಬ್ಬಗಳು, ಜಿನುಗು ಹೊಂಡಗಳು, ತಡೆಗೋಡೆ, ಇಂಗುಬಾವಿ, ಮರು ಪೂರಣ ಕಾಲುವೆಗಳು, ಕರೆ ಹೊಳು ತೆಗೆಯುವುದು. ಅರಣ್ಯ ಬೆಳೆಸುವುದು.
5	ಬೀದರ್	ಮೃದಾನ ಪ್ರದೇಶ, ಸಾಧಾರಣ ಏರಿತ ಹೊಂದಿದ ಪ್ರದೇಶ.	ಜಂಬಿಟ್ಟಿಗೆ ಶಿಲೆ, ಕಲ್ಲು ಮತ್ತು ಬೆಸಾಲ್‌	ಇಂಗುಬಾವಿ / ಕೊಳೆವೆ ಬಾವಿ, ತಡೆಗೋಡೆ, ಜಿನುಗು ಕೊಳೆ, ಅಂತರ್ಗತ ಬಂದಾರ
6	ಬಿಜಾಪುರ	ಮೃದಾನ ಪ್ರದೇಶ	ಬೆಸಾಲ್‌ ಸುಣ್ಣು ಕಲ್ಲು, ಗ್ರಾನಿಟ್‌ ನೈಸ್‌, ಮರಳು	ಇಂಗು ಬಾವಿ / ಕೊಳೆ, ತಡೆಗೋಡೆ, ಜಿನುಗು ಕರೆ,

ಕ್ರ.ಸಂ	ಚಿಲ್ಲೆ	ಮೇಲೆ ಲಕ್ಷಣ	ಜಲಭರ	ಸೂಕ್ತ ರಚನೆಗಳು
			ಕಲ್ಲು ಜಲಜ ಶಿಲೆ (ಕಲಾದಿನ್‌ಸ್) ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಶಿಸ್ಟ್	ಅಂತರ್ಗತ ಬಂದಾರ ಮತ್ತು ತೋಡು ಬಾವಿಗಳಲ್ಲಿ ಅಡ್ಡ ಕೊಳೆವೆ ಕೊರೆಯುವಿಕೆ ಮರು ಪೂರಣ ಕಾಲುವೆಗಳು, ಜಿನುಗು ಕೆರೆಗಳು, ಇಂಗುಬಾವಿ/ಕೊಳೆವೆ ಬಾವಿಗಳು, ತಡೆಗೊಡೆ, ಭೂಗತ ಗೋಡೆ, ಕೆರೆ ಹೊಳು ತೆಗೆಯುವುದು, ಅರಣ್ಯ ಬೆಳೆಸುವುದು.
7	ಬೆಂಗಳೂರು ನಗರ	ಮೈದಾನ, ಸಾಧಾರಣ ಇಳಿಜಾರು, ಪ್ರಸ್ಥಾಭಾವಿ ಪ್ರದೇಶ	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಶಿಸ್ಟ್	ಮರು ಪೂರಣ ಕಾಲುವೆಗಳು, ಜಿನುಗು ಕೆರೆಗಳು, ಇಂಗುಬಾವಿ/ಕೊಳೆವೆ ಬಾವಿಗಳು, ತಡೆಗೊಡೆ, ಭೂಗತ ಗೋಡೆ, ಕೆರೆ ಹೊಳು ತೆಗೆಯುವುದು, ಅರಣ್ಯ ಬೆಳೆಸುವುದು.
8	ಬಾಮರಾಜನಗರ	ಅರಣ್ಯ, ಮೈದಾನ ಪ್ರದೇಶ, ಏರಿಳಿತ ಪ್ರದೇಶ.	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಶಿಸ್ಟ್	ಸವುವುಟ್ಟು ದಿಬ್ಬಗಳು/ಕಾಲುವೆಗಳು, ಜಿನುಗು ಕೆರೆಗಳು, ಭೂಗತ ಗೋಡೆಗಳು ಇಂಗುಬಾವಿ/ಕೊಳೆವೆ ಬಾವಿಗಳು,
9	ಚಿಕ್ಕಮಗಳೂರು	ಅರಣ್ಯ, ಮೈದಾನ ಪ್ರದೇಶ, ಕಣೆವೆಯ ಏರಿಳಿತವುಳ್ಳ ಬೆಣ್ಣುದ ತಪ್ಪಲು	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಶಿಸ್ಟ್, ಜಂಬಿಟ್ಟಿಗೆ ಶಿಲೆ	ಸವುವುಟ್ಟು ದಿಬ್ಬಗಳು/ಕಾಲುವೆಗಳು, ಜಿನುಗು ಕೆರೆಗಳು, ಭೂಗತ ಗೋಡೆಗಳು ಇಂಗುಬಾವಿ/ಕೊಳೆವೆ ಬಾವಿಗಳು,
10	ಚಿತ್ರದುರ್ಗ	ಮೈದಾನ ಪ್ರದೇಶ, ಸಾಧಾರಣ ಏರಿಳಿತವುಳ್ಳ ಪ್ರದೇಶ	ಮೆಕ್ಕಲು ಮಣ್ಣು, ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಶಿಸ್ಟ್	ಜಿನುಗು ಹೊಂಡ, ತಡೆಗೊಡೆಗಳು ಇಂಗುಬಾವಿ/ಕೊಳೆವೆ ಬಾವಿಗಳು, ಕೆರೆ ಹೊಳು ತೆಗೆಯುವುದು, ಅರಣ್ಯ ಬೆಳೆಸುವುದು.
11	ದಕ್ಷಿಣ ಕನ್ನಡ	ಅರಣ್ಯ, ಕಣೆವೆಯ ಇಳಕಲು, ಅತೀವ ಇಳಿಜಾರು, ಪ್ರವಾಹ ಮೈದಾನಗಳು	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಶಿಸ್ಟ್, ಜಂಬಿಟ್ಟಿಗೆ ಶಿಲೆ	ಸಮಮಟ್ಟು ದಿಬ್ಬಗಳು, ಭೂಗತ ಗೋಡೆಗಳು, ತಡೆಗೊಡೆ, ಇಂಗುಬಾವಿ ಅರಣ್ಯ ಬೆಳೆಸುವುದು, ಮರು ಪೂರಣ ಕಾಲುವೆಗಳು
12	ದಾವಣಗರೆ	ಮೈದಾನ ಪ್ರದೇಶ, ಸಾಧಾರಣ ಏರಿಳಿತದ ಪ್ರದೇಶ.	ಮೆಕ್ಕಲು ಮಣ್ಣು ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಶಿಸ್ಟ್	ಜಿನುಗು ಹೊಂಡ, ತಡೆಗೊಡೆಗಳು ಇಂಗುಬಾವಿ/

ಕ್ರ.ಸಂ	ಜಿಲ್ಲೆ	ಮೇಲೆ ಲಕ್ಷಣ	ಜಲಭರ	ಸೂಕ್ತ ರಚನೆಗಳು
				ಕೊಳವೆ ಬಾವಿಗಳು, ಕೆರೆ ಹೊಳು ತೆಗೆಯುವುದು, ಅರಣ್ಯ ಬೆಳೆಸುವುದು.
13	ಧಾರವಾಡ	ಮೃದಾನ ಪ್ರದೇಶ, ಸಾಥಾರಣ ಇಳಿಜಾರಿನ ಅರಣ್ಯ ಪ್ರದೇಶ	ಪದರವುಳ್ಳ ಗ್ರಾನಿಟಿಕ್ ನೈಸ್ ಶಿಲೆ, ಶಿಸ್ಟ್, ಜಂಬಿಟ್ಟಿಗೆ ಶಿಲೆ, ಜಲಜ ಶಿಲೆ(ಕಲಾದ್ವಿಸ್)	ಇಂಗುಬಾವಿ/ಕೊಳವೆಬಾವಿ, ತಡೆಗೋಡೆ, ಜಿನುಗುಕೊಳ, ಸಮಮಟ್ಟ ದಿಬ್ಬಗಳು
14	ಗಡಗ	ಮೃದಾನ ಪ್ರದೇಶ, ಸಾಥಾರಣ ಇಳಿಜಾರಿನ ಅರಣ್ಯ ಪ್ರದೇಶ	ಪದರವುಳ್ಳ ಗ್ರಾನಿಟಿಕ್ ನೈಸ್ ಶಿಲೆ, ಶಿಸ್ಟ್, ಜಂಬಿಟ್ಟಿಗೆ ಶಿಲೆ, ಜಲಜ ಶಿಲೆ (ಕಲಾದ್ವಿಸ್)	ಇಂಗುಬಾವಿ/ಕೊಳವೆಬಾವಿ, ತಡೆಗೋಡೆ ಜಿನುಗುಕೊಳ, ಸಮಮಟ್ಟ ದಿಬ್ಬಗಳು
15	ಗುಲ್ಬರ್ಗೆ	ಮೃದಾನ ಪ್ರದೇಶ, ಸಾಥಾರಣ ಏರಿಳಿತವುಳ್ಳ ಪ್ರದೇಶ	ಜಂಬಿಟ್ಟಿಗೆ ಶಿಲೆ, ವೆಕ್ಕಲು ಮೆನ್ನು, ಬೆನಾಟ್ ಪದರವುಳ್ಳ ಗ್ರಾನಿಟೆಕ್ ನೈಸ್ ಶಿಲೆ ಮತ್ತು ಸುಳ್ಳಿದಕಲ್ಲು	ಇಂಗುಬಾವಿ/ ಕೊಳವೆ ಬಾವಿ, ತಡೆಗೋಡೆ, ಜಿನುಗುಹೊಂಡ, ಅಂತಗೆತ ಬಂದಾರ, ಅಡ್ಡ ರಂಧ್ರ ಕೊರೆದಿರುವ ತೋಡು ಬಾವಿಗಳು
16	ಹಾಸನ	ಅರಣ್ಯ, ಮೃದಾನ ಪ್ರದೇಶ, ಕಣೀವೆ ಇಳಿಕಲು ಏರಿಳಿತವಿರುವ ಬೆಟ್ಟೆಡ ತಪ್ಪಲು	ಪದರವುಳ್ಳ ಗ್ರಾನಿಟಿಕ್ ನೈಸ್ ಶಿಲೆ, ಶಿಸ್ಟ್, ಜಂಬಿಟ್ಟಿಗೆ ಶಿಲೆ, (ಕಲಾದ್ವಿಸ್)	ಸಮವಾಟ್ಟೆ, ದಿಬ್ಬಗಳು, ಕಾಲುವೆಗಳು, ಜಿನುಗು ಹೊಂಡ, ಇಂಚೆಕ್ಕನ್ನ ಕೊಳವೆ ಬಾವಿಗಳು, ಕೆರೆ ಹೊಳು ತೆಗೆಯುವುದು, ಅರಣ್ಯ ಬೆಳೆಸುವುದು, ಇಂಗು ಬಾವಿಗಳು
17	ಹಾವೇರಿ	ಮೃದಾನ ಪ್ರದೇಶ, ಸಾಥಾರಣ ಏರಿಳಿತವುಳ್ಳ ಪ್ರದೇಶ	ಪದರವುಳ್ಳ ಗ್ರಾನಿಟಿಕ್ ನೈಸ್ ಶಿಲೆ, ಶಿಸ್ಟ್, ಜಂಬಿಟ್ಟಿಗೆ ಶಿಲೆ, ಜಲಜ ಶಿಲೆಗಳು (ಕಲಾದ್ವಿಸ್)	ಇಂಗುಬಾವಿ/ಕೊಳವೆ ಬಾವಿ, ತಡೆಗೋಡೆ, ಜಿನುಗುಹೊಂಡ, ಸಮಮಟ್ಟ ದಿಬ್ಬಗಳು
18	ಕೋಲಾರ	ಮೃದಾನ ಪ್ರದೇಶ, ಸಾಥಾರಣ ಏರಿಳಿತವುಳ್ಳ ಪ್ರದೇಶ	ಪದರವುಳ್ಳ ಗ್ರಾನಿಟಿಕ್ ನೈಸ್ ಶಿಲೆ, ಶಿಸ್ಟ್,	ಸಮಮಟ್ಟ ದಿಬ್ಬಗಳು, ಮರು ಪೂರಣ ಕಾಲುವೆಗಳು, ಜಿನುಗು ಕರೆಗಳು, ಇಂಗು ಬಾವಿ/ಕೊಳವೆ ಬಾವಿಗಳು, ತಡೆಗೋಡೆ, ಭೂಗತ ಗೋಡೆ, ಕೆರೆ ಹೊಳು ತೆಗೆಯುವುದು, ಅರಣ್ಯ ಬೆಳೆಸುವುದು.

ಕ್ರ.ಸಂ	ಜಿಲ್ಲೆ	ಮೇಲ್ತೀ ಲಕ್ಷ್ಯ	ಜಲಭರ	ಸೂಕ್ತ ರಚನೆಗಳು
19	ಕೊಪ್ಪಳ	ಮೃದಾನ ಪ್ರದೇಶ	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ,	ಜಿನುಗು ಹೊಂಡ, ಇಂಗು ಬಾವಿ/ ಕೊಳವೆ ಬಾವಿಗಳು, ತಡೆಗೋಡೆ, ಕೆರೆ ಹಾಳು ತೆಗೆಯುವುದು, ಅರಣ್ಯ ಬೆಳೆಸುವುದು.
20	ಕೊಡಗು	ಅರಣ್ಯ ಕಣಿವೆ ಮತ್ತು ಪ್ರಸ್ಥಾ ಭೂಮಿ	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಜಂಬಿಟ್ಟಿಗೆ ಶಿಲೆ, ಶಿಸ್ಟ್	ಸಮವಾಂತ್ರ್ಯ ದಿಬ್ಬಗಳು, ಸುರಂಗಗಳು, ಜಿನುಗು ಕೊಳಗಳು
21	ಮಂಡ್ಯ	ಮೃದಾನ ಪ್ರದೇಶ	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಶಿಸ್ಟ್	ಜಿನುಗು ಕೆರೆ, ಇಂಗು ಬಾವಿ/ ಕೊಳವೆ ಬಾವಿ, ಕೆರೆ ಹಾಳು ತೆಗೆಯುವುದು, ಅರಣ್ಯ ಬೆಳೆಸುವುದು.
22	ಮೈಸೂರು	ಮೃದಾನ ಪ್ರದೇಶ ಸಾಧಾರಣ ವರಿಳಿತವುಳ್ಳ ಪ್ರದೇಶ	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ	ಸಮವಾಂತ್ರ್ಯ ದಿಬ್ಬಗಳು, ಕಾಲುವೆಗಳು, ಇಂಗು ಬಾವಿ/ ಕೊಳವೆ ಬಾವಿಗಳು, ತಡೆಗೋಡೆ, ಭೂಗತ ಗೋಡೆ, ಕೆರೆ ಹಾಳು ತೆಗೆಯುವುದು, ಅರಣ್ಯ ಬೆಳೆಸುವುದು.
23	ರಾಯಚೌರು	ಮೃದಾನ ಪ್ರದೇಶ	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ	ತಡೆ ಗೋಡೆ, ಇಂಗು ಬಾವಿ/ ಕೊಳವೆ ಬಾವಿಗಳು, ಕೆರೆ ಹಾಳು ತೆಗೆಯುವುದು. ಅರಣ್ಯ ಬೆಳೆಸುವುದು.
24	ಶಿವಮೊಗ್ಗ	ಅರಣ್ಯ, ಮೃದಾನ ಪ್ರದೇಶ, ಕಣಿವೆ	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಜಂಬಿಟ್ಟಿಗೆ ಶಿಲೆ, ಶಿಸ್ಟ್	ಸಮಮಂತ್ರ್ಯ ದಿಬ್ಬಗಳು, ಮರು ಪೂರಣ ಕಾಲುವೆಗಳು, ಜಿನುಗು ಕೊಳಗಳು, ಇಂಗು ಬಾವಿ/ ಕೊಳವೆ ಬಾವಿಗಳು, ಅರಣ್ಯ ಬೆಳೆಸುವುದು.
25	ತುಮಕೂರು	ಮೃದಾನ ಪ್ರದೇಶ, ವರಿಳಿತದ ಕಣಿವೆ ಇಳಿಚಾರು ಪ್ರದೇಶ	ಪದರವುಳ್ಳ ಗ್ರಾನಿಟಿಕ್ ಸ್ನೇಹ್ ಶಿಲೆ, ಶಿಸ್ಟ್	ಸಮವಾಂತ್ರ್ಯ ದಿಬ್ಬಗಳು, ಕಾಲುವೆಗಳು, ಇಂಗು ಬಾವಿ, ಜಿನುಗು ಕೊಳಗಳು, ಇಂಜಕ್ಕುನ್ನ ಕೊಳವೆ ಬಾವಿಗಳು, ತಡೆಗೋಡೆ, ಭೂಗತ ಗೋಡೆ, ಕೆರೆ

ಕ್ರ.ಸಂ	ಚಿಲ್ಲೆ	ಮೇಲೆ ಲಕ್ಷಣ	ಜಲಭಿಂಬ	ಸೂಕ್ತ ರಚನೆಗಳು
				ಹೊಳೆತೆಗೆಯುವುದು, ಅರಣ್ಯ ಬೆಳೆಸುವುದು.
26	ಉಡುಪಿ	ಅರಣ್ಯ ಕಣಿವೆಯ ಇಳಕಲು ಹೆಚ್ಚು ಇಳಿಜಾರು ಪ್ರದೇಶ, ಪ್ರವಾಹ ಮೃದಾನಗಳು	ಪದರವುಳ್ಳ ಗ್ರಾನಿಟಿಕ್ ಸ್ನೇಹೀ ಶಿಲೆ, ಜಂಬಿಟ್ಟಿಗೆ ಶಿಲೆ, ಶಿಷ್ಟೀ ಮತ್ತು ಗ್ರೇವ್ಯಾರ್ಕ್	ಸಮವಾಪ್ತಿ ದಿಬ್ಬಗಳು, ಭೂಗತ್ತೆಗೋಡೆ, ತಡೆಗೋಡೆ, ಇಂಗುಬಾಬಿ, ಅರಣ್ಯ ಬೆಳೆಸುವುದು, ಮರು ಪೂರಣ ಸುರಂಗಗಳು.
27	ಉತ್ತರ ಕನ್ನಡ	ಅರಣ್ಯ, ಮೆಕ್ಕಲು ಮಣಿನ ಮೃದಾನ, ಬೆಟ್ಟುದ ತಪ್ಪಲು ಕಣಿವೆ ಪ್ರದೇಶ	ಪದರವುಳ್ಳ ಗ್ರಾನಿಟಿಕ್ ಸ್ನೇಹೀ ಶಿಲೆ, ಜಂಬಿಟ್ಟಿಗೆ ಶಿಲೆ, ಶಿಷ್ಟೀ ಮತ್ತು ಗ್ರೇವ್ಯಾರ್ಕ್	ಸಮವಾಪ್ತಿ ದಿಬ್ಬಗಳು, ತಡೆಗೋಡೆ, ಇಂಗುಬಾಬಿ, ಕೈಪಿಹೊಂಡ, ವರು ಪೂರಣ ಸುರಂಗಗಳು, ಅರಣ್ಯ ಬೆಳೆಸುವುದು.

**ಸೂಚನೆ :** ಮೇಲೆ ತಿಳಿಸಿರುವುದು ಪ್ರತಿ ಚಿಲ್ಲೆಯಲ್ಲಿರುವ ಸಾಮಾನ್ಯ ವರ್ಗೀಕರಣ, ಯಾವುದೇ ಒಂದು ಪ್ರದೇಶವ ಬೇರೆ ವಿಧದ ಮರು ಪೂರ್ವಕೆ ರಚನೆಗಳಿಗೆ ಸೂಕ್ತವಾಗಿದ್ದಲ್ಲಿ, ಆ ರಚನೆಗಳನ್ನು ತೆಗೆದುಕೊಳ್ಳಬಹುದು. ಸ್ಥಳೀಯ ಭೂ ವೈಜ್ಞಾನಿಕ ಹಾಗೂ ಭೂಗೋಳಿಕ ಸ್ಥಿರತ್ವನ್ನು ಪರಿಶೀಲಿಸಿ ಸ್ಥಳ ಸೂಕ್ತ ರಚನೆಗಳನ್ನು ಗುರುತಿಸಬಹುದು.

ಅಂತರ್ಜಾಲ ನಿಸರ್ಗದ ಅತ್ಯಾವೂಲ್ಯ ಕೊಡುಗೆ. ನೆಲದಾಳದ ನೀರಿನ ಬಗ್ಗೆ ಮಹಾಭಾರತದಲ್ಲಿ ವಿಶಿಷ್ಟವಾದ ಉಲ್ಲೇಖವಿದೆ. ಭೀಷಣ ನ ದಾಹವನ್ನು ತಣಿಸಲು ಗಾಂಥಿವೀ ಬಾಣವನ್ನು ನೆಲಕ್ಕೆ ಬಿಟ್ಟು ಜಲ ಉಪಕ್ಕವಂತೆ ಮಾಡಿದ ಪ್ರಸಂಗದ ವರ್ಣನೆ ಅಂತರ್ಜಾಲದ ಮಹತ್ವವನ್ನು ಎತ್ತಿ ತೋರುತ್ತದೆ. ಕೂತು ತಿಂದರೆ ಕುಡಿಕೆ ಹಣ ಸಾಕೆ? ಎಂಬ ನಾಣ್ಯದಿಯಂತೆ ಈ ಅಂತರ್ಜಾಲವನ್ನು ಕೂಡಿ ಹಿತಮಿತವಾಗಿ ಉಪಯೋಗಿಸುವುದನ್ನು ನಾವೆಲ್ಲ ಅರಿಯಬೇಕು. ಭಾರತ ವ್ಯವಸಾಯ ಪ್ರಧಾನ ದೇಶ. ಅಂತರ್ಜಾಲದ ಬಗ್ಗೆ ಅರಿಯುವುದರಿಂದ ವೃಷಭ ವೃಷಭವನ್ನು ವಾಡಬಹುದು. ಮೇಲಾಗಿ ನೀರಿನ ಉಳಿತಾಯ ಸಾಧಿಸಬಹುದು.

ಆದರೆ ಅಂತರ್ಜಾಲದ ಅತಿ ಬಳಕೆಯಿಂದಾಗಿ ಕೆರೆಗಳು ಬತ್ತಿ ಹೋಗುತ್ತಿವೆ. ಅಕ್ಕಪಕ್ಕದ ಬಾವಿಗಳಲ್ಲಿ ಜಲಮಟ್ಟ ಕೆಳಗಿಳಿಯುತ್ತಿದೆ. ಇದರಿಂದ ಹಸಿರು ಸಮುದ್ರಗೊಳ್ಳಬೇಕೆ, ಪರಿಸರ ಹಾನಿಯಾಗುತ್ತಿದೆ. ಹಿತಮಿತವಾಗಿ ಅಂತರ್ಜಾಲವನ್ನು ಉಪಯೋಗಿಸಲು ಅದರ ಹಿನ್ನಲೆ ಅರಿಯುವುದು ಸೂಕ್ತ.


ಅಂತರ್ಜಾಲ ಒಂದು ಅಪೂರ್ವ ಸಂಪತ್ತು, ಅವೈಜ್ಞಾನಿಕ ರೀತಿಯಿಂದ ಬಾವಿಗಳನ್ನು ತೋಡಿ, ಉಪಯೋಗಿಸಿದರೆ, ಅದು ಹಾನಿ ಉಂಟುಮಾಡುತ್ತದೆ. ಅಂತರ್ಜಾಲ ಅಪತ್ಯಾಲದ ಒಂದು ಎಂಬುದನ್ನು ನೆನಪಿಡಬೇಕು. ಅದು ಶೇಖರವಾಗುವ ರೀತಿ, ಹೊರ ತೆಗೆಯುವ ಕ್ರಮ, ಬಾವಿಗಳು ಎಲ್ಲಿ ಯಾವ ರೀತಿ ಇದ್ದರೆ ಉತ್ತಮ ಎಂಬುದನ್ನು ಬಳಕೆದಾರರು ತಿಳಿದಾಗ ಮಾತ್ರ ಅದರ ಮಹತ್ವ ಅರಿವಾಗುತ್ತದೆ.



ನೀರಿಗಾಗಿ ಹೊರಟಿ ಈ ಹೆಚ್ಚು ಮಗು ಧರಿಸಿರುವ ಟೋ ಶಟ್ಟಿನ ಮೇಲೆ 'Invisible' ಎಂದಿರುವುದು ಕಾಕ ತಾಳೀಯ ಎನ್ನುವಂತೆ 'Water Invisible' ಅಗದಿರಲಿ ಎಂಬುದೇ ನಮ್ಮೆಲ್ಲರ ಆಶಯ. ಪರಿಸ್ಥಿತಿ ಹೀಗೆ ಮುಂದುವರಿದರೆ ತಲೆ ಮೇಲೆ ಬಂದಿಗೆ ನೀರು ಹೊತ್ತು ಬರುವ ಹೊಣೆಗಾರಿಕೆ ಈ ಹೆಚ್ಚು ಮಗುವಿಗೆ ಕಟ್ಟಿಟ್ಟಿ ಬುತ್ತಿ ಎಂಬುದು ತಿಳಿಯದ್ದು.

## ಕ್ಯಾಪಂಪನ ಕಥೆ (Hand Pump)

ಅಂತರ್ರಜಲದ ನೀರು ವಿಶ್ವದಲ್ಲಿ ಒಮ್ಮೆಯಾದ ಜಲಮೂಲವಾಗಿರುವುದು ಎಲ್ಲಾರಿಗೂ ತಿಳಿದ ವಿಚಾರವೇ. ಒಂದು ಗೊತ್ತುದ ಆಳಕೆ ಭೂಮಿಯನ್ನು ತೋಡುವುದರ ಮೂಲಕವೂ ಅಥವಾ ತಂತ್ರಜ್ಞಾನದ ಬಳಕೆಯಿಂದ ಬಳಕೆಗೆ ಒಂದು ಕೊಳವೆ ಬಾವಿಗಳ ಮೂಲಕ ನೀರು ಎಷ್ಟೇ ಆಳದಲ್ಲಿದ್ದರೂ ಕೊರೆದು ತೆಗೆಯುವ ಜ್ಞಾನ ಮನುಷ್ಯನಿಗೆ



ಅಪ್ರೀಕಾದಲ್ಲಿ ಗ್ರಾಮ್ಯೋಂದರಲ್ಲಿ, ಸ್ತ್ರೀ ಪುರುಷರಿಂಬುರೂ ಕ್ಯಾಪಂಪಗಳ ಸಹಾಯದಿಂದ ದಿನಬಳಕೆಯ ನೀರನ್ನು ಸಂಗೃಹಿಸಿಕೊಳ್ಳುತ್ತಿರುವುದನ್ನು ಕಾಣುವರಿ.

ಸಿಕ್ಕಿಬಿಟ್ಟಿದೆ. ಆದರೂ ಸಹ ಪ್ರಕೃತಿ ಪೂರ್ಣವಾಗಿ ತನ್ನ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಬಹುತೇಕ ಲಗಾಮನ್ನು ತನ್ನ ಮುಷ್ಟಿಯಲ್ಲೇ ಇಟ್ಟುಕೊಂಡು ಮನುಷ್ಯ ತನ್ನ ಅತಿರೇಕದ ಬುದ್ಧಿವಂತಿಕೆಯನ್ನು ತೋರಿಸಿದಂತೆ ತಡೆಯನ್ನೊಂದುತ್ತೇಲೇ ಮನುಕುಲದ ಉಳಿವಿಗಷ್ಟೇ ಅಲ್ಲದೆ ಭೂಮಿ ಶಾಖಿಯ ಮಡಿಲಿನಲ್ಲಿ ಅಸ್ತಿತ್ವದಲ್ಲಿರುವ ಸರ್ಕಲ ಜೀವ ರಾಶಿಗಳನ್ನು ಪೋರೆಯುತ್ತಿದೆ.

ಒಂದು ಪಕ್ಕ ಜಲ ಮೂಲ ಅಥವಾ ಇಂತಷ್ಟೇ ಜಾಗದಲ್ಲಿ ಇಂತಷ್ಟೇ ನೀರು ಇದೆ ಎಂದ ನಿಖಿರವಾದ ಮಾಹಿತಿಗಳು ಮನುಷ್ಯನಿಗೆ ಸಿಕ್ಕಿಬಿಟ್ಟಿದ್ದರೆ ಆತ ಏನಾಗಬಹುದಿತ್ತು ಒಮ್ಮೆ ಯೋಚಿಸಿ.

ಇಲ್ಲಿ ಕೈಪಂಪುಗಳೆಂದರೆ ಮನುಷ್ಯನ ಶಕ್ತಿ ಬಳಸಿ ಸುಲಭವಾಗಿ ತೆರೆದ ಹಾಗೂ ಕೊಳವೆ ಬಾಹಿಗಳಿಂದ ನೀರೆತ್ತುವ ಸಾಧನ ಕುರಿತಾದ್ದಾಗಿದೆ. ಈ ಕೈಪಂಪುಗಳು ಜನ ಸಾಮಾನ್ಯರ ಅಪಶ್ವಾಂಧವರೇ ಆಗಿಬಿಟ್ಟಿದೆ. ಇವುಗಳ ತಂತ್ರ ಅಥವಾ ಕೆಲಸ ಮಾಡುವ ವಿಧಾನ ಅತ್ಯಂತ ಸರಳ. ಅಂದರೆ ಇವುಗಳು ಕೆಟ್ಟು ನಿಂತರೆ ತರಬೇತಿ ಪಡೆದ ಸ್ಥಳೀಯತೆ ಸರಿಪಡಿಸಿಕೊಳ್ಳುವಷ್ಟು ಮಟ್ಟಿಗೆ ಸರಳ ತಂತ್ರದ ಅಧಾರದ ಮೇಲೆ ರಚನೆಯಾಗಿವೆ.

ದಕ್ಷಿಣ ಆಷ್ಟೀಕಾದ ಬೆಂಗಾಡು ಅಥವಾ ಕುರುಚಲು ಗಿಡಗಳುಳ್ಳ ವಿಶಾಲವಾದ ಕಾಡುಗಳನ್ನು ಒಮ್ಮೆ ಉಹಿಸಿಕೊಳ್ಳಿ. ಅಥವಾ ಟಿಪಿ, ನ್ಯಾಷನಲ್ ಜಿಯಾಗ್ರಾಫಿ ಚಾಲನ್‌ನಲ್ಲಿ ಬಿಂಬಿಸುವ ಕಾಡಿನ ಚಿತ್ರಣ, ಅಲ್ಲಿನ ನಿಗ್ರೋ ಸಂತತಿಯ ಜನಾಂಗ ಅಲ್ಲಿನ ಪ್ರಾಣಿ ಪಕ್ಕಿಗಳು ಇವೆಲ್ಲ ಜಿವರಾಶಿಗಳು ಬೇಸಿಗೆಯಲ್ಲಿ ಅಥವಾ ಬರಗಾಲದಲ್ಲಿ ನೀರಿಗಾಗಿ ಅಪಲಿಸುವ ದೃಶ್ಯ ನಿಮ್ಮ ಮನಪರಲದಲ್ಲಿಂದ್ದೇ ಮಾಡಿಬರಲಿ ಆಗ ನೀರಿಗಾಗಿ ಅಲ್ಲಿನ ಜನರಷ್ಟೇ ಅಲ್ಲ ಪ್ರಾಣಿಗಳೂ ಸಹ ಒಂದೇ ರೀತಿಯ ಹೋರಾಟ ಮಾಡುವ ಬಗೆ ಅಥವಾದಿತ್ತು. ಇಂತಹ ಜನರಿಗೆ ಮತ್ತು ಜಿವಲುಳಿಸಿಕೊಳ್ಳಲು ಪ್ರಾಣಿ ಸಂಕುಲಕ್ಕಿಕೆ ಅಲ್ಲಲ್ಲಿ ದೇವರಂತೆ ಅಸ್ತಿತ್ವದಲ್ಲಿರುವ ಕೈಪಂಪುಗಳೇ ಜೀವನಾಧಾರ.

ಆಷ್ಟೀಕಾದ ಗ್ರಾಮಗಳಲ್ಲಿ ಕೈ ಪಂಪಿನ ಸಹಾಯದಿಂದ ಹೊರ ತೆಗೆದ ನೀರನ್ನು ಜನ ಪ್ರಮುಖವಾಗಿ ಮಣಿನ್ನಿಂದ ಮಾಡಿದ ಮಡಿಕೆಗಳಲ್ಲಿ ಸಂಗ್ರಹಿಸಿ ಮನೆಗಳಿಗೆ ಬಯ್ಯಿಸುವುದು ಸರ್ವೇ ಸಾಮಾನ್ಯವಾದ ದೃಶ್ಯ. ದಿನಬಳಕೆಯ ನೀರು ಸಂಗ್ರಹಣೆಗೆ ಬಹುತೇಕ ಸಮಯವನ್ನು ವ್ಯಯಮಾಡಬೇಕುವುದು ಅಲ್ಲಿನ ಸ್ಥಿತಿ

ಜಾಗತಿಕರಣ ಮತ್ತು ಖಾಸಗಿಕರಣ ಇತ್ತಾದಿಗಳ ಹಾವಳಿಯ ಹಿನ್ನಲೆಯಲ್ಲಿ ನೀರಿನ ನಿಖಿರವಾದ ಮೂಲವನ್ನು ಪತ್ತೆ ಹಚ್ಚಿಬಿಡುವ ತಂತ್ರಪೂರ್ಣವಾಗಿ ಮನುಷ್ಯನಿಗೆ ಸಿಕ್ಕಿಬಿಟ್ಟಿದ್ದರೆ ಬಲಿಪ್ಪರು, ಹಣವಂತರು ಇಂತಹ ನೀರಿನ ಮೂಲಗಳುಳ್ಳ ಭೂಮಿಯಲ್ಲಿ ಬೆಳಗಾಗುವುದರೊಳಗೆ ಕೊಂಡುಕೊಂಡು ಬೇಲಿ ಹಾಕಿಬಿಡುತ್ತಿದ್ದರು. ಅವರ ಬಳಿ ಬಹುಸಂಖ್ಯಾತರು ನೀರಿಗಾಗಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬರುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ ಅಲ್ಲವೇ. ಒಮ್ಮೆ ಆ ದೃಶ್ಯವನ್ನು ನಿಮ್ಮ ಮನಸ್ಸಿನಲ್ಲಿ ಒಮ್ಮೆ ಚೆತ್ತಿಸಿಕೊಳ್ಳಿ. ಆಗ ನೀರಿನ ಸಂರಕ್ಷಣೆಗೆ ನೀವೆಷ್ಟು ಮನಸ್ಸು ಮಾಡಬೇಕೆಂಬ ಒಳವು ಮೂಡಿ ಬರುತ್ತದೆ. ಅದರಂತೆ ಅಂದರೆ ನಿಮ್ಮ ಆತ್ಮಸಾಕ್ಷಿಯಂತೆ ನೀವು ನಡೆಯಿರಿ. ತಿಳಿದವರಿಗೆ ಹೆಚ್ಚಿಗೆ ಹೇಳಲು ಶಕ್ತನಲ್ಲ!



## ಧಾರ್ಮ ಮುಳೆರು ಸಂಗ್ರಹ ಮತ್ತು ಬಳಕೆ ಹೇಗೆ? ಏಕೆ?

ಈ ಅಧ್ಯಯನ ಸಾಹಿತ್ಯದಲ್ಲಿ ಬಹು ಮುಖ್ಯವಾಗಿ ನಾವೇಕೆ ಧಾರ್ಮ ಮುಳೆರನ್ನು ಬಳಸಿಕೊಳ್ಳಬೇಕು? ಯಾವ ವಿಧಾನಗಳಲ್ಲಿ ಬಳಸಿಕೊಳ್ಳಬಹುದು? ಎಷ್ಟು ಬಳಸಿಕೊಳ್ಳಬಹುದು? ಇತ್ಯಾದಿಗಳನ್ನು ಸಚೇತ್ತವಾಗಿ ನಿರೂಪಿಸಲಾಗಿದೆ.

ಧಾರ್ಮ ಮುಳೆರನ್ನು ವಿವಿಧ ರೀತಿಯ ಟ್ಯಾಂಕುಗಳಲ್ಲಿ ಸಂಗ್ರಹಿಸುವ ಚಿತ್ರಗಳ ಇಲ್ಲಿದೆ. ಟ್ಯಾಂಕುಗಳಿಗೆ ಬಳಸಬಹುದಾದ ತಂತ್ರಜ್ಞನಿರ್ದಿಷ್ಟ ವಿವರಗಳು, ತಗ್ಲಬಹುದಾದ ವೆಚ್ಚದ ಮಾಹಿತಿಗಳು, ಟ್ಯಾಂಕಿನ ವಿನ್ಯಾಸಗಳನ್ನು ಸ್ಥಳೀಯ ಅಗತ್ಯತೆಗಳಿಗೆ ಹೇಗೆ ಹೊಂದಿಸಿ ಬಳಸಿಕೊಳ್ಳಬಹುದನ್ನು ವಿವರ ಈ ಲೇಖನದಲ್ಲಿದೆ.

ನೀರು ಶೋಧಕದ ವಿವಿಧ ಮಾದರಿಗಳು, ಸಾಮಗ್ರಿಗಳ ವಿವರಗಳನ್ನು ಮುಳೆರು ತಜ್ಞರು ಹಾಗೂ ಕಾಟ್‌ ಸಂಸ್ಕೇತ ನಿದೇಶಕರಾದ ಶ್ರೀ ಉ.ನಾ.ರವಿಕುಮಾರ್ ವಿವರವಾಗಿ ತಮ್ಮ ಲೇಖನದಲ್ಲಿ ಚರ್ಚಿಸಿದ್ದಾರೆ. ಮೈಸೂರು ನಗರದ ಅನೇಕ ಮನೆಗಳಿಗೆ ಕಟ್ಟಡಗಳಿಗೆ, ಹಾಗೂ ಬಹುಮುಖ್ಯವಾಗಿ ಮೈಸೂರಿನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಅಲ್ಲದೆ ಸುತ್ತುಮುತ್ತಲಿನ ಶಾಲೆಗಳಲ್ಲಿ ನಿರ್ಮಿಸಿರುವ ಧಾರ್ಮ ಮುಳೆರು ಸಂಗ್ರಹ ಮತ್ತು ಬಳಕೆಗೆ ತಾಂತ್ರಿಕ ಮಾರ್ಗದರ್ಶನ ನೀಡುವ ಮಹತ್ತರವಾದ ಕಾರ್ಯವನ್ನು ಮಾಡುತ್ತಿರುವ ಮೈಸೂರಿನ ಎನ್.ಎ.ಇ. ಕಾಲೇಜಿನ ಅಂಗವಾದ ಕಾಟ್‌ ಸಂಸ್ಕೇತ ನೇತೃತ್ವವಹಿಸಿದ್ದಾರೆ. ಈ ಸಂದರ್ಭದ ಎಲ್ಲ ಅನುಭವಗಳನ್ನು ಇವರು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ನೀಡಿ ಸಹಕರಿಸಿದ್ದಾರೆ.

# ಭಾವಣೆ ಮಳೆನೀರು

## ಸಂಗ್ರಹ ಮತ್ತು ಬಳಕೆ ಹೇಗೆ, ಏಕೆ?

ಅಧ್ಯಕ್ಷರು: ರವಿಕುಮಾರ್ ಉ.ನಾ.

ನಿರ್ದೇಶಕರು


ಕಾಟ್‌ ಸಂಸ್ಥೆ ಎನ್.ಎ.ಇ.

ಮೃಸೂರು

### ಅ. 'ರಂಜನ್' ಪಾಟರಿ ವಿಧಾನದಿಂದ ಮಳೆನೀರು ಸಂಗ್ರಹ

(Ranjan Pattery for R.W. H. Storage)

'ಮನಸ್ಸಿದ್ದಲ್ಲಿ ಮಾರ್ಗ' ಈ ಆಡುಮಾತು ಅದೆಷ್ಟು ಚೆನ್ನ. ಮನಸ್ಸು ಮಾಡಿದರೆ ದಾರಿ ಎಷ್ಟೇ ಕೆಷ್ಟುಕರವಾಗಿರಲಿ, ದುರ್ಗಮವಾಗಿರಲಿ ಒಂದಲ್ಲಿ ಒಂದು ದಾರಿ ಹೊಳೆಯುತ್ತದೆ. ಇದು ನಿಜ. ಆದರೆ ನಾವು ಮನಸ್ಸು ಮಾಡಬೇಕೆಷ್ಟೆ.



ವಾರ್ಧಾದಲ್ಲಿ ಮಣಿನ ಜಾಡಿಗಳಲ್ಲಿ  
ಮಳೆನೀರನ ಸಂಗ್ರಹಣೆ

ಮಣಿನಿಂದ ಮಾಡಿದ ತೊಟ್ಟಿಗಳು

ವಾರ್ಧಾದಲ್ಲಿ 100ಲೀಗಳ ಮಣಿನ ಜಾಡಿಗಳನ್ನು (ರಂಜನ್) ಕೊಳ್ಳಬೇಕಳ ಮೂಲಕ ಜೋಡಿಸಿ 500ಲೀ ಶೇಖರಣಾ ಸಾಮಧ್ಯದ ವ್ಯವಸ್ಥೆ ಕಲ್ಪಿಸಿರುವುದು.

ಸಿಮೆಂಟ್ ಹಂಚಿನ ತೊಟ್ಟಿಗಳಿಂತೆಯೇ ಸುಟ್ಟುಮಣಿನ ಹಂಚುಗಳಿಂದಲೂ ತೊಟ್ಟಿಗಳ ಯಾರಿಸಬಹುದು.